

2015 ಕ.ತಿ.ವ. 238

ಸನ್ನಾಳನ್ಯೆ ಮುಖ್ಯಾನ್ಯಾಯಮೂಲಿಕ ಶ್ರೀ ಡಿ.ಹೆಚ್. ಪಂಚೇಲಾ
ಮತ್ತು

ಸನ್ನಾಳನ್ಯೆ ನ್ಯಾಯಮೂಲಿಕ ಶ್ರೀ ಅಶೋಕ್ ಜಿ. ಹಿಂಜೆಗೆರಿ

ಆಶೀರ್ವಾದ ಕಾರ್ಯಕ್ರಾಂತಿಕ ಮತ್ತು ಇತರರು -ವಿರುದ್ಧ-
ಕರ್ನಾಟಕ ರಾಜ್ಯ ಮತ್ತು ಇತರರು *

ಭಾರತ ಸಂವಿಧಾನ ಅನುಭೀಕ್ಷೆಯ 226 ಹಾಗೂ 227ರಡಿಯಲ್ಲಿ ರಿಟ್‌ ಅಜ್ಞ.

5 ರಿಂದ 11ನೇ ಎದುರುದಾರರು ಅಲ್ಪಸಂಖ್ಯಾತ ಶಾಲೆಗಳಲ್ಲವೆಂದು ಫೋಂಷನ್ ಕೋರಿ
ಸದರಿ ರಿಟ್‌ ಅಜ್ಞಯನ್ನು ಸಂಪೂರ್ಣವಾಗಿ ಸಂಪೂರ್ಣವಾಗಿದೆ.

ಈ ಎದುರುದಾರರನ್ನು ಹೊರತುಪಡಿಸಿ ಯಾವುದೇ ಎದುರುದಾರ/ಶಿಕ್ಷಣ ಸಂಸ್ಥೆಯು
ಅಲ್ಪಸಂಖ್ಯಾತ ಸಂಸ್ಥೆಯಿಂದು ಫೋಂಷನ್ ಅಥವಾ ದೃಢಿಕರಣ ಪತ್ರವನ್ನು
ಹಾಜರುಪಡಿಸಲು ವಿಫಲರಾದ್ದರಿಂದ ಈ ಎದುರುದಾರರ ವಿರುದ್ಧ ರಿಟ್‌ ಅಜ್ಞಯನ್ನು
ವೆಚಾಗೊಳಿಸಿದ ಉಳಿಕೆ ನ್ಯಾಯಾಲಯವು ಇತರ ಎದುರುದಾರರ ವಿರುದ್ಧ ಪುರಸ್ಕರಿಸಿ
ಅದೇಶಿಸಿದೆ.

ಉಲ್ಲೇಖನಲಾದ ಮೊಕದ್ದಮೆಗಳು

ಪ್ರಾಂತೀಯ ಶಾಲೆಗಳಲ್ಲಿ

1. (2005) 6 ಎಸ್‌ಸಿಸಿ 537

ಶಿ.ಎ. ಇನಾರ್ಮಾದಾರ್ ಹಾಗೂ ಇತರರು -ವಿರುದ್ಧ-

ಮಹಾರಾಷ್ಟ್ರ ರಾಜ್ಯ ಮತ್ತು ಇತರರು

(ಉಲ್ಲೇಖ) 3

* ರಿಟ್‌ ಅಜ್ಞ ನಂ. 29061/2014 (ಇಡೀವ್‌-ಎಡಿ) (ಹಿಬಾಲ್),

ದಿನಾಂಕ: 04ನೇ ನೇಪ್ಪೆಂಬರ್, 2014.

2. (2013) 4 ఎనోసిసి 14

దయానంద్ ఆంగేల్లో వైదికో (డి.ఎ.వి) కాలేజు
 ట్రైస్ట్ హాగూ మానేజ్మెంట్ నోస్చేట్
 -విరుద్ధ- మహారాష్ట్ర రాజ్య
 హాగూ మతోబ్బరు (ఉల్లేఖ) 8

3. ఎప్పార్ 1970 ఎనో.సి. 2079

కేరళ రాజ్య -విరుద్ధ-
 వెరి రివి. మదర్ ప్రావిన్సియల్ (ఉల్లేఖ) 11

4. 2014(2) కేవలోటి 547

ప్రమత్తి శైక్షణిక హాగూ నాంస్కృతిక ట్రైస్ట్ నోఎం.
 మత్తు ఇతరరు -విరుద్ధ- భారత ఒక్కొట్ట
 హాగూ ఇతరరు (ఉల్లేఖ) 12

5. (1998)6 ఎనోసిసి 674

ఎనో. అమృద్ విరుద్ధ- వ్యవస్థాపకరు,
 ఎంజయ్ హైస్కూల్ హాగూ ఇతరరు (ఉల్లేఖ) 17

6. (2012) 6 ఎనోసిసి 1

రాజాస్థానద అనుదానేతర ఖాసగి శాలేగళ సంఘ
 -విరుద్ధ- భారత ఒక్కొట్ట హాగూ మతోబ్బరు (ఉల్లేఖ) 18

7. ఎ.బి.ఆర్. 1979 కేవార్ 217

నోషియా లిటర్టరీ అడ్యూన్స్మెంట్ నోస్చేటీ,
 బెంగళూరు -విరుద్ధ- కనాటక రాజ్య
 మత్తు ఇతరరు (ఉల్లేఖ) 21

ಅರ್ಜಿದಾರರ ಪರ : ಶ್ರೀಮತಿ ಸುಮನ್ ಹೆಗ್ಡೆ - ವಕೀಲರು ;

1ರಿಂದ 4ನೇ ಪ್ರತ್ಯೇಕಿಂದಾರರ ಪರ: ಶ್ರೀಮತಿ ಶ್ವೇತಾ ಕೃಷ್ಣಪ್ಪ ಅವರೋಂದಿಗೆ
ಶ್ರೀ ಎ.ವನ್ಸ್. ಪೊನ್ನಣ್ಣ - ಹೆಚ್.ಸಿ.ಜಿ.ಪಿ.

5ನೇ ಪ್ರತ್ಯೇಕಿಂದಾರರ ಪರ: ಶ್ರೀಮತಿ ಅನುಪಂಡ ಬೋಡೋಂಲಾಯ್ - ವಕೀಲರು
6ನೇ ಪ್ರತ್ಯೇಕಿಂದಾರರ ಪರ: ಶ್ರೀ ಎಂ.ಆರ್. ನಾಯಕ್, ಹಿರಿಯ ವಕೀಲರು

ಶ್ರೀ ಶರತ್ ಎನ್ ಗೌಡ - ವಕೀಲರು

7ನೇ ಪ್ರತ್ಯೇಕಿಂದಾರರ ಪರ: ಶ್ರೀ ಶಶಿಕರಣ್ ಶೆಟ್ಟಿ - ಹಿರಿಯ ವಕೀಲರು
ಶ್ರೀಮತಿ ದೀಪಿಕಾ ಭಾಗ್ವತ - ವಕೀಲರು ;

8ನೇ ಪ್ರತ್ಯೇಕಿಂದಾರರ ಪರ: ಶ್ರೀ ಎಂ. ನಾಗಪ್ರಸನ್ನ - ವಕೀಲರು

9ನೇ ಪ್ರತ್ಯೇಕಿಂದಾರರ ಪರ: ಶ್ರೀ ಜಿ.ಆರ್. ಮೋಹನ್ - ವಕೀಲರು

10ನೇ ಪ್ರತ್ಯೇಕಿಂದಾರರ ಪರ: ಶ್ರೀ ಎನ್. ಬಸವರಾಜ್ - ವಕೀಲರು

11ನೇ ಪ್ರತ್ಯೇಕಿಂದಾರರ ಪರ: ಶ್ರೀ ಶಶಿಕರಣ್ ಶೆಟ್ಟಿ - ಹಿರಿಯ ವಕೀಲರು ;
ಶ್ರೀ ಕೆ. ಪ್ರಸನ್ನ ಶೆಟ್ಟಿ - ವಕೀಲರು.

ಸಿ.ಎ.ಬಿ. ತಿಳಿಮುಂ

ನ್ಯಾಯಮೂರ್ತಿ ಶ್ರೀ ಅಶೋಕ್ ಜ. ಹಿಂಜೆಗೆರಿ :

ಪ್ರತ್ಯೇಕಿಂದಾರ ಶಾಲೆಗಳು, ಪ್ರವೇಶಾತಿಯನ್ನು ನಿರಾಕರಿಸಿದೆಯೆಂಬುದು ಅರ್ಜಿ
ಸಲ್ಲಿಸಿರುವ ಮುಟ್ಟಾಣಿಗಳ ದೂರು ಅಗಿರುತ್ತದೆ. ಅರ್ಜಿದಾರರು, ಮಕ್ಕಳಿಗೆ ಉಚಿತ
ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ, 2009ರ (ಸಂಕ್ಷಿಪ್ತವಾಗಿ “ಆರ್.ಟಿ.ಇ.
ಅಧಿನಿಯಮ”) ಮೇರೆಗೆ ಸಂಬಂಧಪಟ್ಟ ಎದುರುದಾರ ಶಾಲೆಗಳಿಗೆ ಎಲ್ಲರೂ
ಅಯ್ಯಿಯಾಗಿದ್ದು ಹಂಚಿಕೆಯಾಗಿರುತ್ತಾರೆ.

2. ಅರ್ಜಿದಾರರ ಪರವಾಗಿ ಹಾಜರಾಗಿರುವ ಶ್ರೀಮತಿ ಸುಮನ್ ಹೆಗ್ಡೆಯವರು,
ಪ್ರತಿತಿವಾದಿ ಶಾಲೆಗಳು, ಅವು ಅಲ್ಲಿಸಂಖ್ಯಾತ ಸಂಸ್ಥೆಗಳಾಗಿವೆ ಎನ್ನುವ ಆಧಾರದ
ಮೇಲೆ ಆರ್.ಟಿ.ಇ. ಅಧಿನಿಯಮದ ವ್ಯಾಪ್ತಿಯಿಂದ ಹೊರಗಿರುತ್ತವೆಯೆಂಬುದನ್ನು

ಕ್ಲೇಮು ಮಾಡಿವೆಯೆಂದು ನಿರ್ವಹಿಸಿದ್ದಾರೆ. ಅವರು, ಎದುರುದಾರ ಶಾಲೆಗಳು ಅವು ಸಾಮಾನ್ಯ ಪ್ರವರ್ಗದಿಂದ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರವೇಶಾತಿ ನೀಡಿರುವುದರಿಂದ ಅಲ್ಪಸಂಖ್ಯಾತ ಎನ್ನುವ ಸಾಫ್ತವನ್ನು ಕ್ಲೇಮು ಮಾಡುವಲ್ಲಿ ಅದನ್ನು ಸಮರ್ಥಿಸಿಕೊಂಡಿಲ್ಲವೆಂದು ನಿರ್ವಹಿಸಿದ್ದಾರೆ. ಅವರು ದಿನಾಂಕ 7.3.2014 (ಅನುಬಂಧ-ಎಫ್)ರ ತಮ್ಮ ಪತ್ರದಲ್ಲಿ ಉದ್ಯೋಗ ಹಾಗೂ ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವು ಒದಗಿಸಿದ ಮಾಹಿತಿಯನ್ನು ನಮ್ಮ ಗಮನಕ್ಕೆ ತಂದಿರುತ್ತಾರೆ. ಸದರಿ ಪತ್ರವು, ಎದುರುದಾರ ಶಾಲೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಿಲ್ಲವೆಂಬುದನ್ನು ತಿಳಿಸುತ್ತದೆ.

3. ಶ್ರೀಮತಿ ಸುಮನ್‌ರವರು, ಹೀ.ಎ. ಇನಾಮ್‌ದಾರ್ ಹಾಗೂ ಇತರರು -ವಿರುದ್ಧ- ಮಹಾರಾಷ್ಟ್ರ ರಾಜ್ಯ ಮತ್ತು ಇತರು¹, ಪ್ರಕರಣದಲ್ಲಿ ಸರ್ವೋಚ್ಚ ನಾಯಕಾಲಯದ ತೀರ್ಮಿನ ಕಂಡಿಕೆ ಸಂಖ್ಯೆ 102 ಹಾಗೂ 132ರ ಮಾಹಿತಿಯನ್ನು ನೀಡಿರುತ್ತಾರೆ.

“102. ಅಲ್ಪಸಂಖ್ಯಾತ ಸಂಸ್ಥೆಯನ್ನು ಸಾಫಿಸಲು ಪ್ರೇರಿತವಾಗಿ ಪಾಲಿಸುವುದು, ಅಲ್ಪಸಂಖ್ಯಾತ ಸಂಸ್ಥೆಯು ಅದರ ಗುಣಲಕ್ಷಣವನ್ನು ಆ ರಾಜ್ಯದ ಅಲ್ಲದೆ ಆ ಅಲ್ಪಸಂಖ್ಯಾತರ ಅಗತ್ಯತೆಗಳನ್ನು ಪ್ರಾಥಮಿಕವಾಗಿ ಮಾರ್ಪಾಯಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಅದರ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಆದಾಗ್ಯಾ, ಮುಖ್ಯ ನಾಯಕರು ಏನ್.ಆರ್.ದಾಸ್‌ರವರ (ಕೇರಳ ಶಿಕ್ಷಣ ವಿಧೇಯಕ) ‘ಅಲ್ಪಸ್ವಲ್ಪ’ ಎಂಬ ಪದಗಳನ್ನು ಇತರ ರಾಜ್ಯಗಳೆಂದ ಅಲ್ಪಸಂಖ್ಯಾತ ಎಂಬುದರಿಂದ ಅಲ್ಪಸ್ವಲ್ಪ ಅಲ್ಪಸಂಖ್ಯಾತೇತರ ಎನ್ನುವುದು ಅದೇ ಗುರುತಿನಲ್ಲಿದ್ದು ಅದನ್ನು

1. (2005) 6 ಎನ್‌ಸಿಸಿ 537

ಪಡೆದಿರುವುದನ್ನು ಅನುಮತಿಸಬಹುದಾದಂಥದಾಗಿದೆ ಹಾಗೂ ಆ ರಾಜ್ಯವನ್ನು ಘಟಕವೆಂದು ಉಲ್ಲೇಖಿಸುವ ಮೂಲಕ ನಿರ್ಧರಿಸಲಾದ ಅಲ್ಪಸಂಖ್ಯಾತ ಸಂಸ್ಥೆಯಾಗಿರುವ ಅದರ ಅವಶ್ಯಕ ಸ್ವರೂಪವನ್ನು ಕ್ಸಿದುಕೊಳ್ಳಲಾಗುವುದಿಲ್ಲ.

132. ಮೀನಲಾತಿ ಕಾರ್ಯನೀತಿಯನ್ನು ರಾಜ್ಯವು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ ಅಥವಾ ಅಲ್ಪಸಂಖ್ಯಾತ ಅಥವಾ ಅಲ್ಪಸಂಖ್ಯಾತೇತರ ಅನುದಾನೇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜ್ಯವು ನಿಗದಿಪಡಿಸಬೇಕಾದ ಪ್ರವೇಶಾತಿಗಳ ಒರಾವುದೇ ಕೋಟಾ ಅಥವಾ ಶೇಕಡಾವಾರನ್ನು ಮೀನಲಿಡಲು ಸಾಧ್ಯವಾಗುವುದಿಲ್ಲ ಎಂಬುದು ವೋದಲ ಪ್ರಶ್ನೆಗೆ ನಾವು ನೀಡುವ ಉತ್ತರವಾಗಿರುತ್ತದೆ. ಅಲ್ಪಸಂಖ್ಯಾತ ಸಂಸ್ಥೆಗಳು, ಅಲ್ಪಸಂಖ್ಯಾತೇತರ ಸಮುದಾಯದ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ತಮ್ಮ ಆಯ್ದುಯಂತೆ ವಿದ್ಯಾರ್ಥಿಗಳ ಹಾಗೆಯೇ ಇತರ ರಾಜ್ಯಗಳಿಂದ ತಮ್ಮ ಸ್ವಂತ ಸಮುದಾಯದ ಸದಸ್ಯರುಗಳ ಪ್ರವೇಶಾತಿ ಪಡೆದುಕೊಳ್ಳಲು ಸೀಮಿತಗೊಳಿಸುವಷ್ಟು ಮಾತ್ರ ಹಾಗೂ ಏರಡೂ ರೀತಿಯಲ್ಲಿ ಹಾಗೂ ತನ್ನ ಶೈಕ್ಷಣಿಕ ಸಾಧನಮಾನವನ್ನು ಕಳೆದುಕೊಳ್ಳದ ರೀತಿಯಲ್ಲಿ ಹಾಗೂ ಅಷ್ಟರಮಟ್ಟಿಗೆ ಮುಕ್ತವಾಗಿರುತ್ತವೆ. ಅವರು ಹಾಗೆ ಮಾಡಿದರೆ 30(1)ನೇ ಅನುಚ್ಛೇದದ ಸಂರಕ್ಷಣೆಯನ್ನು ಕಳೆದುಕೊಳ್ಳತ್ತವೆ.”

4. 1 ರಿಂದ 4ರವರೆಗಿನ ಸಂಖ್ಯೆಗಳ ಎದುರುದಾರರ ಪರವಾಗಿ ಹಾಜರಾಗಿರುವ ಅಡಿಷನಲ್ ಅಡ್ಮಿಷನ್ ಕೋರ್ಟ್ ಜನರಲ್ ರವರಾದ ಶ್ರೀ ಎ.ಎಸ್. ಹೊನ್ನಣಿ ರವರು ರಾಜ್ಯ ಸರ್ಕಾರವು ಸಂವಿಧಾನದ 162ನೇ ಅನುಚ್ಛೇದದ ಮೇರೆಗಿನ ತನ್ನ ಕಾರ್ಯಾಂಗ

ಅಧಿಕಾರವನ್ನು ಒಲಾಯಿಸಿ, ಕನಾಟಕ ರಾಜ್ಯದೊಳಗೆ ಕಾರ್ಯನಿರ್ವಹಿಸುವ ಶಾಲೆಗಳ ಧಾರ್ಮಿಕ ಭಾಷಿಕ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಪರಿಶೀಲನಾ ಸಮಿತಿಯನ್ನು ರಚಿಸುವ ಸರ್ಕಾರಿ ಆದೇಶವನ್ನು ದಿನಾಂಕ 18.06.2004ರಂದು ಹೊರಡಿಸಿದೆಯೆಂದು ನಿರ್ವೇದಿಸಿದ್ದಾರೆ. ಪ್ರತ್ಯೇಕಿಂದಾರ-ಶಾಲೆಗಳು ಅಲ್ಪಸಂಖ್ಯಾತ ಸ್ಥಾನಮಾನದ/ಕ್ಷೇಮಿಗಾಗಿ ರಾಜ್ಯ ಸರ್ಕಾರದ ಮುಂದೆ ಯಾವುದೇ ಅಜ್ಞಾನಯನ್ನು ಸಲ್ಲಿಸಿರುವುದಿಲ್ಲವೆಂದು ನಿರ್ವೇದಿಸಿದ್ದಾರೆ. ಅವರು, ಅವು ತಮ್ಮದೇ ಆದ ರೀತಿಯ ಅಲ್ಪಸಂಖ್ಯಾತ ಶಾಲೆಗಳಾಗಿರುತ್ತವೆಯೆಂದು ವಾದಿಸಿದ್ದಾರೆ.

5. ಮಾನ್ಯ ಅಡಿಷನಲ್ ಅಡ್ಮಿಷನ್ ಕೇಂಟ್ ಜನರಲ್ ರವರು, ಎಂಟನೇ ಎದುರುದಾರ ಕಾಲೀನ್ ಶಾಲೆಯನ್ನು ಪರಿಶೀಲನಾ ಸಮಿತಿಯ ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಿಸಲಾಗಿದೆಯೆಂದು ನಿರ್ವೇದಿಸಿದ್ದಾರೆ. ಈ ಸಂಬಂಧದಲ್ಲಿ, ಅವರು ದಿನಾಂಕ 3.11.2009ರ (ಅನುಬಂಧ-ಆರ್ 5) ನಿರ್ವೇದನಾ ಪತ್ರದ ಪ್ರತಿಯನ್ನು ನಮ್ಮ ಗಮನಕ್ಕೆ ತಂದಿರುತ್ತಾರೆ. 5ರಿಂದ 7ರವರೆಗಿನ ಎದುರುದಾರ ಹಾಗೂ 9ನೇ ಸಂಖ್ಯೆಯ ಎದುರುದಾರರು, ಈವರೆಗೆ ಸರ್ಕಾರದ ಮುಂದೆಯಾಗಲೇ ಅಥವಾ ಯಾವುದೇ ಇತರ ಪ್ರಾಧಿಕಾರದ ಮುಂದೆಯಾಗಲೇ ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಿಸಬೇಕೆಂದು ಅಜ್ಞ ಸಲ್ಲಿಸಿಲ್ಲ ಅಥವಾ ಯಾವುದೇ ರೀತಿಯಲ್ಲಿ ಕೋರಿರುವುದಿಲ್ಲ. ಆದ್ದರಿಂದ ಈ ಸಂಸ್ಥೆಗಳು, ಆರ್.ಟಿ.ಇ. ಅಧಿನಿಯಮದ ಉಪಬಂಧಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ಹೊರಡಿಸಿದ ಸರ್ಕಾರಗಳ ನಿರ್ದೇಶನಗಳನ್ನು ಪಾಲಿಸಲು ಬದ್ಧವಾಗಿರುತ್ತವೆಯೆಂದು ನಿರ್ವೇದಿಸಿದ್ದಾರೆ.

6. ಎದುರುದಾರ ಶಾಲೆಗಳು ಆರ್.ಟಿ.ಇ. ಅಧಿನಿಯಮದ ಮೇರೆಗೆ ಅಯ್ಮೆಗೊಂಡ ಹಾಗೂ ಹಂಚಿಕೆಗೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿವೆಯೆಂದು ನಿರ್ವೇದಿಸಿದ್ದಾರೆ. ಎದುರುದಾರ ಶಾಲೆಗಳು ತಮ್ಮ ಗೇಟ್‌ಗಳನ್ನು ಮುಕ್ಕಿದ್ದವೆಂದು; ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಅವರು ತಮ್ಮ ಕ್ಾಂಪಸ್‌ಗೆ ಪ್ರವೇಶಿಸಲೂ ಬಿಡಲಿಲ್ಲವೆಂದು ಅವರು ನಿರ್ವೇದಿಸಿದ್ದಾರೆ. ಈ ಸಂಬಂಧದಲ್ಲಿ, ತಪ್ಪೆಸಗಿದ ಹಾಗೂ ಪ್ರತಿರೋಧಿಸಿದ ಶಾಲೆಗಳಿಗೆ ಈಗಳಲೇ ನೋಟೀಸುಗಳನ್ನು ಹೊರಡಿಸಲಾಗಿದೆ.

7. ಮಾನ್ಯ ಅಡಿಷನಲ್ ಅಡೊಪ್ಲೇಕೇಟ್ ಜನರಲ್ ರವರು, ಎದುರುದಾರ ಶಾಲೆಗಳು, ಅವರು ಕೈತ್ತ ಶಿಕ್ಷಣಾಧಿಕಾರಿ (ಬಿ.ಇ.ಡಿ) ಯವರು ನೀಡಿದ ಕಾರಣ ಕೇಳುವ ನೋಟೀಸಿಗೆ ನೀಡಿದ ತಮ್ಮ ಉತ್ತರದಲ್ಲಿ ಅಯ್ದು ಪಟ್ಟಿಯನ್ನು ಸ್ವೀಕರಿಸಲು ಅವರು ತಿರಸ್ತರಿಸಿದ್ದಂತಹ ನಿರಾಕರಿಸಿಲ್ಲವೆಂದು ನಿರ್ವೇಚಿಸಿದ್ದಾರೆ.

8. ಅವರು, ಭಾರತ ಸಂವಿಧಾನದ 30ನೇ ಅನುಜ್ಞೇದದ ಮೇರೆಗೆ ನೀಡಲಾದ ಹಕ್ಕು ಸ್ವಷ್ಟ ಸ್ವರೂಪದಲ್ಲಿಲ್ಲವೆಂದು ನಿರ್ವೇಚಿಸಿದ್ದಾರೆ. ಈ ಸಂಬಂಧದಲ್ಲಿ ಅವರು ದಯವಾಸಂದ್ರ ಆಂಗ್ಲೋ ವ್ಯಾದಿಕ್ (ಡಿ.ಎ.ವಿ) ಕಾಲೇಜು ಟ್ರಾಸ್ಟ್ ಹಾಗೂ ಮ್ಯಾನೇಜ್‌ಮೆಂಟ್ ಸೋಸೈಟಿ -ವಿರುದ್ಧ- ಮಹಾರಾಷ್ಟ್ರ ರಾಜ್ಯ ಹಾಗೂ ಮತ್ತೊಬ್ಬರು² ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನ 32ನೇ ಸಂಖ್ಯೆಯ ಕಂಡಿಕೆಯನ್ನು ಅವರು ತೋರಿಸಿದ್ದಾರೆ.

“32. ನೀಂದ್ಯಾಗಳ ಸಂಗ್ರಹದಲ್ಲಿ ಈ ನ್ಯಾಯಾಲಯವು ವ್ಯಕ್ತಪಡಿಸಿದ ಅಭಿಪ್ರಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತದಲ್ಲಿರುವ ಅಲ್ಲಸಂಖ್ಯಾತರು ತಮ್ಮ ಸ್ವಂತ ಆಯ್ದುಯ ಶೈಕ್ಷಣಿಕ ಸಂಸ್ಥೆಗಳನ್ನು ಸಾಫಿಸುವ ಹಾಗೂ ನಡೆಸುವ ಹಕ್ಕನ್ನು ಹೊಂದಿರುವುದರಲ್ಲಿ ಯಾವುದೇ ವಿವಾದವಿರಲು ಸಾಧ್ಯವಿಲ್ಲ ಹಾಗೂ ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾಲಯಗಳು ಅಲ್ಲಸಂಖ್ಯಾತ ಸಮುದಾಯದ ಸದಸ್ಯರುಗಳು ಅಂಥ ಸಂಸ್ಥೆಗಳ ದೈನಂದಿನ ಆಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದೇ ಸಮಯದಲ್ಲಿ, ಈ ನ್ಯಾಯಾಲಯವು 30ನೇ ಅನುಜ್ಞೇದವು ತನಗೆ ತಾನೇ ಅದರ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಅಲ್ಲಸಂಖ್ಯಾತರ ಹಕ್ಕಿನ ಮೇಲೆ ಯಾವುದೇ ಮಿತಿಯನ್ನು ವಿಧಿಸದಿದ್ದರೂ ಈ ಹಕ್ಕು ಸ್ವಷ್ಟವಾಗಿಲ್ಲ. ಇದು ಸಂಸ್ಥೆಯ ಪ್ರಯೋಜನಕ್ಕೆ

2. (2013) 4 ಎನ್ಸಿಸಿ 14

ಸಂಬಂಧಿಸಿದ ಯುಕ್ತ ವಿನಿಯಮಗಳಿಗೆಳಪಟ್ಟಿರುತ್ತದೆ.

ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾನಿಲಯಗಳು ರಾಷ್ಟ್ರೀಯ ಹಿತನುಸೆಕ್ತಿಗೆ ಅಗತ್ಯವಾಗಿರುವ ಅಂಥ ಸಂಸ್ಥೆಯ ಗುಣಮಟ್ಟ ಹಾಗೂ ಉತ್ಕೃಷ್ಟ ನಿರ್ವಹಣೆಗಾಗಿ ಕಾಲಕಾಲಕ್ಕೆ ನಿರ್ದೇಶನಗಳನ್ನು ಹೊರಡಿಸಬಹುದು.”

9. ಅಲ್ವಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಅರ್ಥಾಗವು ಏಪ್ರಿಲ್ 2014 ಹಾಗೂ ಮಾರ್ಚ್ 2014ರಲ್ಲಿ ಕ್ರಮವಾಗಿ 9 ಹಾಗೂ 10ನೇ ಸಂಖ್ಯೆಯ ಎದುರುದಾರರನ್ನು ಅಲ್ವಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಘೋಷಿಸುವ ಪ್ರಮಾಣ ಪತ್ರಗಳನ್ನು ಹೊರಡಿಸಿದೆ. ಅವುಗಳನ್ನು ಅಲ್ವಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂದು ಘೋಷಿಸುವ ಮೌದಲೇ ಆರ್.ಟಿ.ಇ. ಅಧಿನಿಯಮದ ಮೇರೆಗೆ ವಿದ್ಯಾರ್ಥಿಗಳನ್ನು ಅಯ್ದು ಮಾಡುವ ಹಾಗೂ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದ್ದವು ಎಂದು ಅವರು ನಿರ್ವೇದಿಸಿದ್ದಾರೆ.

10. ಕನಾಟಕ ಸರ್ಕಾರವು, ಆರ್.ಟಿ.ಇ. ಅಧಿನಿಯಮದ ಮೇರೆಗೆ ನಿಯಮಗಳನ್ನು ರೂಪಿಸಿದೆ. ಸದರಿ ನಿಯಮಗಳು ಎಂದರೆ, ಕನಾಟಕ ಮುಕ್ತಾಳ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು, 2012 ಇವು ಕನಾಟಕ ಶಿಕ್ಷಣ ಅಧಿನಿಯಮ, 1983ರ ಮೇರೆಗೆ ಮಾಡಲಾದ ನಿಯಮಗಳ ಉಪಭಂಧಗಳಲ್ಲಿ ಪ್ರಮುಖವಾಗಿವೆಯೆಂದು ಅವರು ನಿರ್ವೇದಿಸಿದ್ದಾರೆ. ಸದರಿ ನಿಯಮಗಳ 1(4)ನೇ ನಿಯಮದ ಸಂಬಂಧದಲ್ಲಿ ಮಾಹಿತಿಯನ್ನು ಅವರು ಒದಗಿಸಿದ್ದಾರೆ.

“1(4) ಈ ನಿಯಮಗಳ ಉಪಭಂಧಗಳು ಎಲ್ಲಾ ಶಾಲೆಗಳಿಗೆ ಅನ್ವಯವಾಗತಕ್ಕದ್ದು ಹಾಗೂ ಅವುಗಳಿಗೆ ವಿರುದ್ಧವಾಗುವಷ್ಟು ಮಾರ್ಪಿಗೆ ಕನಾಟಕ ಶಿಕ್ಷಣ ಅಧಿನಿಯಮ, 1983ರ ಮೇರೆಗೆ ಮಾಡಲಾದ ನಿಯಮಗಳಿಗೆ ಅಧ್ಯಾರ್ಥೀಗೆ ಪರಿಣಾಮ ಬೀರತಕ್ಕದ್ದು. ಈ ನಿಯಮಗಳಲ್ಲಿ

ಉಪಬಂಧಗಳನ್ನು ಕಲ್ಪಿಸುವುದಿದ್ದಲ್ಲಿ, ಇತರ ಯಾವುದೇ ಕಾನೂನಿನ ಮೇರೆಗೆ ಮಾಡಿದ ಇತರ ನಿಯಮಗಳ ಉಪಬಂಧಗಳು ಅನ್ವಯವಾಗುವುದು ಮುಂದುವರಿಯತಕ್ಕಾದ್ದು.”

11. ಒಂಬತ್ತನೇ ಎದುರುದಾರ ಶಾಲೆಯ ಪರವಾಗಿ ಹಾಜರಾಗಿರುವ ಮಾನ್ಯ ವರ್ಚೆಲರಾದ ಶ್ರೀ ಜಿ.ಆರ್.ಮೋಹನ್‌ರವರು, ಪಬ್ಲಿಕ್ ಎಜುಕೇಷನ್ ಸೋಸೈಟಿಯು ನಡೆಸುತ್ತಿರುವ ಸಂತ ಮೀರಾರವರ ಇಂಗ್ಲೀಷ್ ಶಾಲೆಯನ್ನು ದಿನಾಂಕ 08.05.2013ರಂದು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಅಧಿನಿಯಮ, 2004ರ (ಸಂಕ್ಷಿಪ್ತವಾಗಿ ‘ಅಧಿನಿಯಮ 2004’) ರಾಷ್ಟ್ರೀಯ ಆಯೋಗದ 2(ಜಿ) ಪ್ರಕರಣದ ಮೇರೆಗೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯೆಂದು ಫೋಟಿನಲಾಗಿದೆಯೆಂದು ನಿರ್ವೇದಿಸಿದ್ದಾರೆ. ಸದರಿ ಆಡಳಿತ ಮಂಡಳಿಯು ನಡೆಸುತ್ತಿರುವ ಎಲ್ಲಾ ಶಾಲೆಗಳು ಅಲ್ಪಸಂಖ್ಯಾತ ಸಾಫ್ತನಮಾನ ಹೊಂದಿರೆಯೆಂದು ಅವರು ವಾದಿಸಿದ್ದಾರೆ. ಯಾವುದೇ ನೀಂದಲವನ್ನು ತಪ್ಪಿಸಲು, ಸದರಿ ಆಡಳಿತ ಮಂಡಳಿಯು, ಈ ವ್ಯವಹರಣೆಗಳಲ್ಲಿರುವ 9ನೇ ಸಂಖ್ಯೆಯ ಎದುರುದಾರನೆಂದು ದೋಷಾರೋಪ ಮಾಡಲಾಗಿರುವ ಬಿ.ಟಿ.ಎಂ. ಬಡಾವಣೆಯಲ್ಲಿನ ತನ್ನ ಶಾಲೆಯ ಸಂಬಂಧದಲ್ಲಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯ ರಾಷ್ಟ್ರೀಯ ಆಯೋಗದಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ತನ್ನ ನಿರ್ವೇದನೆಗಳನ್ನು ಸಮುದ್ರಿಸಲು ಅವರು, ಕೇರಳ ರಾಜ್ಯ -ವಿರುದ್ಧ- ವರಿ ರಿ. ಮುದ್ರಾ ಶ್ರುತಿಸ್ತಿಯಲ್ಲೂ^೩, ಪ್ರಕರಣದಲ್ಲಿ ಸರ್ವೋಚ್ಚ ನಾಯಕಾಲಯದ ತೀರ್ಮಾನಿನಿಂದ ಕಂಡಿಕೆ ಸಂ. 8ರ ಉಲ್ಲೇಖ ನೀಡಿದ್ದಾರೆ.

“8. ಅನುಚ್ಛೇದ 30(1)ನ್ನು ಈ ನಾಯಕಾಲಯದ ಸಮೃದ್ಧಿದಲ್ಲಿ ಅಧ್ಯೇತನಲಾಗಿದೆ. ಆ ಪ್ರಕರಣಗಳನ್ನು ಉಲ್ಲೇಖಿಸದೆ, ಆ ಸಮಯದಲ್ಲಿ ಪ್ರತ್ಯೇಕಿಸಲಾಗಿರುವ ಎರಡು ಹಕ್ಕುಗಳನ್ನು ಖಂಡವು ಉದ್ದೇಶಿಸಿರುವುದನ್ನು ಹೇಳುವುದು ಸಾಕಷ್ಟಾಗುತ್ತದೆ. ವೋದಲ ಹಕ್ಕು,

3. ಎಷಿಆರ್ 1970 ಎಸ್.ಸಿ. 2079

ಅಲ್ಲಸಂಖ್ಯಾತರ ಆಯ್ದೆಯಂತೆ ಸಂಸ್ಥೆಯನ್ನು ಸಾಫ್ಟೀಸುವುದು ವ್ಯಾರಂಭಿಕ ಹಕ್ಕಾಗಿದೆ. ಇಲ್ಲಿ ಸಾಫ್ಟೀಸುವುದು ಎಂದರೆ ಸಂಸ್ಥೆಯನ್ನು ತರುವುದಾಗಿದೆ ಹಾಗೂ ಇದು ಅಲ್ಲಸಂಖ್ಯಾತ ಸಮುದಾಯದ ಮೂಲಕ ಸಾಫ್ಟೀಸಿರುವಂಥದ್ದಾಗಿರಬೇಕು. ಇದು, ಅವನ ಸ್ವಂತ ಅನುಕೂಲದೊಂದಿಗೆ ಪರರ ಏಕಹಿತ ಪ್ರತ್ಯೇಕವಾಗಿದ್ದರೆ ಇದು ವಿಷಯವಾಗುವುದಿಲ್ಲ. ಸಂಸ್ಥೆಗೆ ಅಧಿಕಾರ ಸಮುದಾಯಕ್ಕೆ ಹೆಚ್ಚಾಗಿ ವಂತಿಗೆ-ನಿಧಿಗಳನ್ನು ನೀಡಿರುವುದು ಕಂಡುಬರುತ್ತದೆ. ಕಾನೂನಿನಲ್ಲಿರುವ ಸಾಫ್ಟೀಸುವುದು ಅದೇ ಆಗಿರುತ್ತದೆ ಹಾಗೂ ಎರಡೂ ಪ್ರಕರಣಗಳ ಉದ್ದೇಶ ಆ ಸಮುದಾಯದ ಸದಸ್ಯರ ಮೂಲಕ ಅಲ್ಲಸಂಖ್ಯಾತ ಸಮುದಾಯದ ಪ್ರೋಜೆಕ್ಟನಕ್ಕೆ ಸಂಸ್ಥೆಯನ್ನು ಕಟ್ಟುಪ್ರದಾಗಿರಬೇಕು. ಇದು ಇತರ ಅಲ್ಲಸಂಖ್ಯಾತ ಸಮುದಾಯದಾಯಿತ್ವದ ಅಧಿಕಾರ ಬಹುಸಂಖ್ಯಾತ ಸಮುದಾಯಗಳಿಂದಲೂ ಸಹ ಅಲ್ಲಸಂಖ್ಯಾತ ಸಮುದಾಯ ಸೇರಿರುವುದರ ಮೂಲಕ ಈ ಸಂಸ್ಥೆಗಳ ಅನುಕೂಲವನ್ನು ಪಡೆದುಕೊಳ್ಳಬಹುದು ಎಂಬುದು ಸಮಾನವಾಗಿ ಅಪ್ರಸ್ತುತವಾದುದಾಗಿದೆ. ಅಂಥ ಇತರ ಸಮುದಾಯಗಳು ಆದಾಯವನ್ನು ತರುತ್ತವೆ ಹಾಗೂ ಅವು ಸಂರಕ್ಷಣೆಯನ್ನು ಹೊಂದುವುದರಿಂದ ದೂರ ಉಳಿಯಬೇಕಾಗುತ್ತದೆ.

12. ಆರ್.ಟ.ಇ. ಅಧಿನಿಯಮವನ್ನು ಅಲ್ಲಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸಿಲ್ಲವೆಂದು ವಾದಿಸಲು ಅವರು, ರಿಟ್‌ ಅಜಿಟ್ (ಸಿ) ನಂ. 416/2012ರಲ್ಲಿರುವ ಸವೀರಿಚ್ಚ ನ್ಯಾಯಾಲಯದ ತೀವ್ರನ್ನು ಹಾಗೂ ಪ್ರಮುಖ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರಸ್ತುತಿಗಳ ನೋಂ. ಮತ್ತು ಇತರರು -ವಿರುದ್ಧ- ಭಾರತ ಒಕ್ಕೂಟ ಹಾಗೂ ಇತರರು ⁴,

4. 2014(2) ಕೆಲ್ಲಾಟಿ 547

ನಡುವಿನ ಸಂಬಂಧಪಟ್ಟ ಅರ್ಜಿಗಳನ್ನು ಆಧಾರಿಸಿದ್ದಾರೆ. ಸದರಿ ನಿಣಯಗಳಿಂದ ಅವರು ನೀಡಿದ ಭಾಗಗಳು ಈ ಮುಂದಿನಂತಿವೆ :

“ 46. ... ಆದ್ದರಿಂದ, 2009ರ ಅಧಿನಿಯಮ, ಈವರೆಗೆ ಸಂವಿಧಾನದ 30ನೇ ಅನುಚ್ಛೇದದ (1)ನೇ ಖಂಡದಲ್ಲಿ ಉಲ್ಲೇಖಿಸಲಾದ ಅಲ್ಪಸಂಖ್ಯಾತ ಶಾಲೆಗಳಿಗೆ ಇದನ್ನು ಅನ್ವಯಿಸುವುದು ಸಂವಿಧಾನದ ಅಧಿಕಾರವನ್ನು ಮೀರಿಸುವಾಗಿದೆ. ಈವರೆಗೆ ಅನುದಾನಿತ ಅಲ್ಪಸಂಖ್ಯಾತ ಶಾಲೆಗಳಿಗೆ 2009ರ ಅಧಿನಿಯಮವನ್ನು ಅನ್ವಯಿಸಿರುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿರುವುದರಿಂದ ರಾಜನಾಳದ ಅನುದಾನೇತರ ಖಾಸಗಿ ಶಾಲೆಗಳ ಸಂಖ್ಯೆ ವಿರುದ್ಧ-ಭಾರತ ಒಕ್ಕೂಟ ಹಾಗೂ ಮತ್ತೊಬ್ಬರು (ಮೇಲಿನ) ಪ್ರಕರಣದಲ್ಲಿನ ಈ ನ್ಯಾಯಾಲಯದ ಬಹುಮತದ ತೀವ್ರನ್ನು ನಾವು ದೃಷ್ಟಿಯಲ್ಲಿಟ್ಟುಕೊಂಡಿದ್ದೇವೆ.

47. ಪರಿಣಾಮವಾಗಿ, ಸಂವಿಧಾನದ 15ನೇ ಅನುಚ್ಛೇದದ (5)ನೇ ಖಂಡವನ್ನು ನೇರಿಸಿರುವ ಸಂವಿಧಾನ ಅಧಿನಿಯಮ, 2005 (ತೊಂಬತ್ತೂರನೇ ತಿದ್ದುಪಡಿ) ಹಾಗೂ ಸಂವಿಧಾನದ 21-ಎ ಅನುಚ್ಛೇದವನ್ನು ನೇರಿಸಿರುವ ಸಂವಿಧಾನ (ಎಂಬತ್ತೂರನೇ ತಿದ್ದುಪಡಿ) ಅಧಿನಿಯಮ, 2002, ಸಂವಿಧಾನದ ಮೂಲರಚನೆ ಅಥವಾ ಚೌಕಟ್ಟಿನ್ನು ಮಾರಾಟ ಮಾಡಿಲ್ಲ ಹಾಗೂ ಅವು ಸಾಂವಿಧಾನಿಕವಾಗಿ ಸಿಂಧುವಾಗಿರುತ್ತವೆಯೆಂದು ನಾವು ಅಭಿಪ್ರಾಯಪಡುತ್ತೇವೆ. 2009ರ ಅಧಿನಿಯಮ ಸಂವಿಧಾನದ 19(1)(ಜಿ) ಅನುಚ್ಛೇದದ ಅಧಿಕಾರವನ್ನು ಮೀರುವಂಥದ್ದಾಗಿದೆಯೆಂದು ನಾವೂ ಸಹ ಅಭಿಪ್ರಾಯಪಡುತ್ತೇವೆ. ಆದಾಗ್ಯಾ, ನಾವು 2009ನೇ

ಅಧಿನಿಯಮವು ಈಪರೆಗೆ ಅದು ಅಲ್ವಸಂಖ್ಯಾತ ಶಾಲೆಗಳಿಗೆ ಅನ್ವಯವಾಗುವಷ್ಟು ಮತ್ತಿಗೆ ಸಂವಿಧಾನದ 30ನೇ ಅನುಚ್ಛೇದದ (1)ನೇ ಬಂಡದ ಅಡಿಯಲ್ಲಿ ಒಳಗೊಳ್ಳುವ ಅನುದಾನಿತ ಅಥವಾ ಅನುದಾನೀತರ ಶಾಲೆಗಳಿಗೆ ಸಂವಿಧಾನದ ಅಧಿಕಾರವನ್ನು ವೀರುತ್ತವೆಯೆಂದು ಅಭಿಪ್ರಾಯಪಡುತ್ತೇವೆ. ತದನುಸಾರವಾಗಿ ಮಹಿಸ್ಲಿಂ ಅಲ್ವಸಂಖ್ಯಾತ ಶಾಲೆಗಳ ವ್ಯವಸ್ಥಾಪರಕರ ಪರವಾಗಿ ಸಲ್ಲಿಸಲಾದ ರಿಟ್ರೋ ಅಜಿಂ (ಸಿ) ನಂ. 2013ರ 1081ನ್ನು ಮರಸ್ತುರಿಸಲಾಗಿದೆ ಹಾಗೂ ಅಲ್ವಸಂಖ್ಯಾತರ ಬಾಸಗಿ ಅನುದಾನೀತರ ಶೈಕ್ಷಣಿಕ ಸಂಸ್ಥೆಗಳ ಪರವಾಗಿ ಸಲ್ಲಿಸಲಾದ ರಿಟ್ರೋ ಅಜಿಂ ಸಂಖ್ಯೆಗಳು (ಸಿ) 2012ರ 416, 2013ರ 152, 2014ರ 60, 2014ರ 95, 2014ರ 106, 2014ರ 128, 2014ರ 144, 2014ರ 145, 2014ರ 160 ಹಾಗೂ 2014ರ 136ನ್ನು ವಜಾಗೊಳಿಸಲಾಗಿದೆ. ಎಲ್ಲಾ ಮಧ್ಯಂತರ ಅಜಿಂಗಳನ್ನು ಸಹಾ ವಿಲೇ ಮಾಡಲಾಗಿದೆ. ಆದಾಗ್ಯೂ ಪ್ರಕಾರರು, ತಮ್ಮ ಸ್ವಂತ ಬಿಜನ್ನು ಭರಿಸತಕ್ಕದ್ದು.”

13. 2004ರ ಅಧಿನಿಯಮದ ಉದ್ದೇಶಗಳಾಗಿ, ‘ಅಲ್ವಸಂಖ್ಯಾತ’ ಎನ್ನಲ್ಲಿ, ಎಂದರೆ, 2004ನೇ ಅಧಿನಿಯಮದ 2(ಎಫ್) ಪ್ರಕರಣದಲ್ಲಿ ಇರುವ ಪರಿಭಾಷೆಯ ಪ್ರಕಾರ ಕೇಂದ್ರ ಸರ್ಕಾರವು ಹಾಗೆ ಅಧಿಸೂಚಿಸಲಾದ ಸಮುದಾಯ. 2004ನೇ ಅಧಿನಿಯಮದ 2(ಡಿಎ) ಪ್ರಕರಣದ ಪ್ರಕಾರ, ಅಲ್ವಸಂಖ್ಯಾತರ ಶೈಕ್ಷಣಿಕ ಹಕ್ಕುಗಳು ಎಂದರೆ ಅಲ್ವಸಂಖ್ಯಾತರು ತಮ್ಮ ಆಯ್ದೆಯಂತೆ ಶೈಕ್ಷಣಿಕ ಸಂಸ್ಥೆಗಳನ್ನು ಸಾಧಿಸುವ ಹಾಗೂ ಆಡಳಿತ ನಡೆಸುವ ಅಲ್ವಸಂಖ್ಯಾತರ ಹಕ್ಕುಗಳು. 2004ರ ಅಧಿನಿಯಮದ 2(ಜಿ) ಪ್ರಕರಣದ ಮೇರೆಗೆ, ಅಲ್ವಸಂಖ್ಯಾತ ಶೈಕ್ಷಣಿಕ ಸಂಸ್ಥೆ ಎಂದರೆ, ಅಲ್ವಸಂಖ್ಯಾತ

ವೈಕೆ ಅಥವಾ ವೃಕ್ಷಗಳ ಸಮುದಾಯದವರು ಸ್ಥಾಪಿಸಿದ ಅಥವಾ ನಿರ್ವಹಿಸುತ್ತಿರುವ ಕಾಲೇಜು ಅಥವಾ ಒಂದು ಸಂಸ್ಥೆ. ಅವರು ಸಾರ್ವಜನಿಕ ಶಿಕ್ಷಣ ಸಂಸ್ಥೆಯನ್ನು 1969ರಲ್ಲಿ ಸ್ಥಾಪಿಸಲಾಗಿದೆಯೆಂದು ಅವರು ನಿರ್ವೇದಿಸಿದ್ದಾರೆ.

14. ಮಹಿಳೆ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 2005ರ ಆಯೋಗದ 17ನೇ ಪ್ರಕರಣದ ಮೇರೆಗೆ ರಚಿಸಲಾದ ರಾಜ್ಯ ಮಹಿಳೆ ಹಕ್ಕುಗಳ ಸಂರಕ್ಷಣಾ ಆಯೋಗದ ಮುಂದೆ ದೂರನ್ನು ಸಲ್ಲಿಸುವ ಪರ್ಯಾಯ ಪರಿಹಾರದ ಲಭ್ಯತೆಯ ಜಿಕ್ಷೆ ಆಧಾರದ ಮೇಲೆ ಈ ಅರ್ಜಿಯನ್ನು ತಿರಸ್ಕರಿಸಲು ಕಾರಣವಾಗುತ್ತದೆಯೆಂದು ಅವರು ನಿರ್ವೇದಿಸಿದ್ದಾರೆ.

15. ಎದುರುದಾರ ಸಂ.ರ ಪರವಾದ ಶ್ರೀ ಶರತ್ ಎಸ್.ನೊಡರವರ ಪರವಾಗಿ ಹಾಜರಾಗಿರುವ ಮಾನ್ಯ ಹಿರಿಯ ವಕೀಲರಾದ ಶ್ರೀ ಎಂ.ಆರ್. ನಾಯಕರವರು, ಈ ರಿಟ್ ಅರ್ಜಿಯು ಪ್ರಸ್ತುತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿ.ಎ.ಎಲ್)ಯ ರೂಪದಲ್ಲಿದ್ದು ಇದನ್ನು ನಿರ್ವಹಿಸಬಹುದಾಗಿದೆಯೆಂದು ನಿರ್ವೇದಿಸಿದ್ದಾರೆ. ಅರ್ಜಿದಾರರು, ತಾವೇ ವೈಯಕ್ತಿಕ ನಷ್ಟಪರಿಹಾರವನ್ನು ಕೋರಿಕೊಂಡಿರುವುದರಿಂದ ಸಾರ್ವಜನಿಕ ಹಿತಾಸಕ್ತಿ (ಪಿ.ಎ.ಎಲ್)ನ್ನು ನಿರ್ವಹಿಸಲಾಗುವುದಿಲ್ಲ. ಅರ್ಜಿದಾರರು, ಎದುರುದಾರ ಶಾಲೆಗಳು, ಅಲ್ವಾಸಂಖ್ಯಾತ ಸಾಫ್ಟ್‌ಮಾರ್ಕೆಟ್‌ನ್ನು ಹೊಂದಿಲ್ಲವೆನ್ನುವ ಫೋಷಣೆಯ ಪರಿಹಾರವನ್ನು ಕೋರುವುದನ್ನು ಸಮರ್ಥಿಸಿಕೊಂಡಿಲ್ಲವೆಂದು ನಿರ್ವೇದಿಸಿದ್ದಾರೆ.

16. ಅವರು, ಆರನೇ ಎದುರುದಾರ ಶಾಲೆಯನ್ನು ಸ್ಥಾಪಿಸಿರುವ ಕೆ.ಜೆ.ಪ್ರತಿಷ್ಠಾನ, ಟ್ರಿಸ್ಟ್‌ನ್ನು ಪಾಸ್‌ ಸಮುದಾಯದ ಸದಸ್ಯರು ಸೃಜಿಸಿರುವರೆಂದು ನಿರ್ವೇದಿಸಿದ್ದಾರೆ. ಸದರಿ ಶಾಲೆಯು, ಅಲ್ವಾಸಂಖ್ಯಾತ ಶೈಕ್ಷಣಿಕ ಶಾಲೆಯಾಗಿರುವುದರಿಂದ ಇದು, ಭಾರತ ಸಂವಿಧಾನದ 30ನೇ ಅನುಭೇದದ ಮೇರೆಗಿನ ಸಂರಕ್ಷಣೆಗೆ ಅಧಿಕಾರವುಳ್ಳದ್ದಾಗಿರುತ್ತದೆ.

17. ಮಾನ್ಯ ಹಿರಿಯ ಪಕ್ಷೀಲರು, (i) ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಅಧಿನಿಯಮ, 1992ರ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ದಿನಾಂಕ 23.10.1992ರ ಅಧಿಸೂಚನೆ (ii) ಅಲ್ಪಸಂಖ್ಯಾತ ಶಿಕ್ಷಣ ರಾಷ್ಟ್ರೀಯ ಆಯೋಗ ಅಧಿನಿಯಮ, 2004ರ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ದಿನಾಂಕ 18.01.2005ರ ಅಧಿಸೂಚನೆ ಹಾಗೂ (iii) ಕನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧಿನಿಯಮ, 1994ರ ಉಪಭಂಧನಾತ್ಮಕ ಮೇರೆಗೆ ಕನಾಟಕ ಸರ್ಕಾರವು ಹೊರಡಿಸಿದ ದಿನಾಂಕ 17.09.2007ರ ಅಧಿಸೂಚನೆ ಮೂಲಕ ಜರತುಷ್ಟು ಧರ್ಮದವರನ್ನು (ಪಾಸಿಗಳು) ಅಲ್ಪಸಂಖ್ಯಾತರೆಂದು ಘೋಷಿಸಲಾಗಿದೆಯೆಂದು ನಿರ್ವೇದಿಸಿದ್ದಾರೆ. ಸರ್ಕಾರವು ಅದನ್ನು ಹಾಗೆ ಘೋಷಿಸಿದರೆ ಅಥವಾ ಇಲ್ಲದಿದ್ದರೆ ಹಾಗೆಯೇ ಅಲ್ಪಸಂಖ್ಯಾತ ಶಾಲೆಯು ಮುಂದುವರಿಯುತ್ತದೆಯೆಂದು ಅವರು ವಾದಿಸಿದ್ದಾರೆ. ಸರ್ಕಾರದ ಘೋಷಣೆಯು, ಬಹುತೇಕ ಅಸ್ತಿತ್ವದಲ್ಲಿರುವ ಸಂಗ್ರಹಿತ ಮಾನ್ಯತೆ ಮಾತ್ರ ಆಗಿರುತ್ತದೆ; ಇದು ಅಂಥ ಮಾನ್ಯತೆಗೆ ಅಗತ್ಯವಾಗಿ ಅಸ್ತಿತ್ವದಲ್ಲಿರುವ ಹಿಂದೆ ಹೊಂದಿದ್ದ ಕಾನೂನಿನ ಲಕ್ಷಣದ ಮುಕ್ತ ಅಂಗೀಕಾರವಾಗಿರುತ್ತದೆಯೆಂದು ವಾದಿಸಿದ್ದಾರೆ. ಅವರು, ಪ್ರಾಧಿಕಾರದ ಕೈಯಲ್ಲಿರುವ ಅದರ ಅಲ್ಪಸಂಖ್ಯಾತ ಸಾಫ್ತ್ವರಾನಾದ ಹಿಂದಿನ ಘೋಷಣೆಯನ್ನು ಅಗತ್ಯಪಡಿಸುವ ಕಾನೂನು ಇರುವುದಿಲ್ಲವೆಂದು ವಾದಿಸಿದ್ದರು. ತನ್ನ ವಾದವನ್ನು ಸಮರ್ಥಿಸಲು ಅವರು ಎನ್. ಅಮೃದ್ರೌ -ವಿರುದ್ಧ- ವ್ಯವಸ್ಥಾಪಕರು, ಎಂಜಯ್ ಹೈಸ್ಕೂಲ್ ಹಾಗೂ ಇತರರು⁵, ಪ್ರಕಾರಣದಲ್ಲಿ ಸರ್ವೋಚ್ಚ ನಾಯಕಾಲಯದ ತೀರ್ಮಾನಿನಿಂದ ಕಂಡಿಕೆ ನಂ. 12ರ ಮಾಹಿತಿ ನೀಡಿದ್ದಾರೆ. ಅದನ್ನು ಈ ಮುಂದಿನಂತೆ ಓದಲಾಗಿದೆ :

“12. ಎರಡೂ ಕಡೆಯ ಪಕ್ಷೀಲರು, ಶಾಲೆಯನ್ನು ಅಲ್ಪಸಂಖ್ಯಾತ ಶಾಲೆಯೆಂದು ಘೋಷಿಸಲು ಸರ್ಕಾರವನ್ನು ಸರಕ್ತಾಗೋಳಿಸುವ ಉಪಭಂಧ ಅಧಿನಿಯಮದಲ್ಲಿಲ್ಲವೆಂದು ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಸರ್ಕಾರವು ಅದನ್ನು ಹಾಗೆ ಘೋಷಣೆ ಮಾಡಿದರೆ ಅಥವಾ ಇಲ್ಲದಿದ್ದರೆ ಹಾಗೆಯೇ

5. (1998) 6 ಎನ್‌ಸಿಸಿ 674

ಅಲ್ಪಸಂಖ್ಯಾತ ಶಾಲೆಯು ಅನ್ಯಥಾ ಮುಂದುವರಿಯುವುದು.

ಸರ್ಕಾರದ ಫೋಷನೆಯು, ಬಹುತೇಕ ಅಸ್ತಿತ್ವದಲ್ಲಿರುವ ಸಂಗತಿಯ ಮಾನ್ಯತೆ ಮಾತ್ರ ಆಗಿರುತ್ತದೆ ----.”

18. ರಾಜಾನಾಥನದ ಅನುದಾನೇತರ ಖಾಸಗಿ ಶಾಲೆಗಳ ಸಂಖೆ -ವಿಯಧಿ-ಭಾರತ ಒಕ್ಕೊಟ ಹಾಗೂ ಮತ್ತೊಬ್ಬರು⁶ ಹಾಗೂ ಪ್ರಮುಖ ಶಿಕ್ಷಣ ಪ್ರಸ್ತುತಿ (ಮೇಲಿನ) ಪ್ರಕರಣದಲ್ಲಿನ ಸರ್ವೋಚ್ಚ ನ್ಯಾಯಾಲಯದ ನಿಣಣಯಗಳ ಬೆಂಬಲವನ್ನು ತೆಗೆದುಕೊಂಡು, ಅವರು ಆರ್.ಟಿ.ಇ. ಅಧಿನಿಯಮವನ್ನು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ಯಾಯವಾಗುವುದಿಲ್ಲವೆಂದು ವಾದಿಸಿದ್ದಾರೆ.

19. ಮಾನ್ಯ ಹಿರಿಯ ವಕೀಲರು, ಆರನೇ ಎದುರುದಾರರು ಏ.ಸಿ.ಎನ್.ಇ ಪತ್ಯಕ್ರಮವನ್ನು ಬೋಧಿಸುತ್ತಿದ್ದು, ಅದು, ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗದ ಮುಂದೆ ಅದು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯೆಂಬ ಫೋಷನೆಯನ್ನು ನೀಡಲು ಅದು ಅರ್ಜಿ ಹಾಕಿರುವುದನ್ನು ನಿರ್ವೇದಿಸಿದ್ದಾರೆ. ಸಂಸದೀಯ ಅಧಿನಿಯಮಿತಿಯ (ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗ ಅಧಿನಿಯಮ, 2004) ದೃಷ್ಟಿಯಲ್ಲಿ, ರಾಜ್ಯ ಸರ್ಕಾರವು ಈ ವಿಷಯದಲ್ಲಿ ತನ್ನ ಜಾರಿಗೊಳಿಸುವ ಅಧಿಕಾರವನ್ನು ಬಯಲು ಮಾಡಿದೆಯೆಂದು ಅವರು ನಿರ್ವೇದಿಸಿದ್ದಾರೆ.

20. ಮಾನ್ಯ ಹಿರಿಯ ವಕೀಲರು, ರಾಜ್ಯ ಸರ್ಕಾರವು, ಆರ್.ಟಿ.ಇ. ಅಧಿನಿಯಮದ 38ನೇ ಪ್ರಕರಣದ ಮೇರೆಗೆ ಯಾವುದೇ ನಿಯಮಗಳನ್ನು ರೂಪಿಸಿಲ್ಲವೆಂದು ನಿರ್ವೇದಿಸಿದ್ದಾರೆ. ದಿನಾಂಕ 18.06.2014ರ ಅಧಿಸೂಚನೆಯು, ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಸುತ್ತೋಲೆ ನಿರ್ದೇಶನಗಳನ್ನು ಮಾತ್ರ ಒಳಗೊಂಡಿದೆ. ಅವುಗಳನ್ನು, ಶಾಲೆಗಳ ಅಲ್ಪಸಂಖ್ಯಾತ ಸಾಧನಮಾನವನ್ನು ಪರಿಶೀಲಿಸುವ ಹಾಗೂ ನೀಡುವ ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಮಾರ್ಗಸೂಚಿಗಳೆಂದು ಉತ್ತಮ ರೀತಿಯಲ್ಲಿ ಪರಿಭಾವಿಸಬಹುದಾಗಿದೆ. ಸದರಿ ಮಾರ್ಗಸೂಚಿಗಳನ್ನು,

6. (2012) 6 ಎನ್‌ಸಿ‌ಸಿ 1

ಯಾವುದೇ ಪ್ರಾಧಿಕಾರವನ್ನು ರಚಿಸುವ ಅಥವಾ ಶೈಕ್ಷಣಿಕ ಸಂಸ್ಥೆಯ ಅಲ್ಪಸಂಖ್ಯಾತ ಸಾಫ್ಟ್‌ನಮಾನವನ್ನು ನಿರ್ದಿಷ್ಟಿಸುವ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೊಂದು ಪರಿಗಳಿನಲು ಸಾಧ್ಯವಾಗುವುದಿಲ್ಲ. ಸಂಸ್ಥೆಗಳು ಅಜ್ಞಾಯನ್ನು ಸಲ್ಲಿಸಲು ಹಾಗೂ ರಾಜ್ಯ ಸರ್ಕಾರವು ತನ್ನ ಪರಿಗಳನೆಯನ್ನು ಮಾಡಲು ಯಾವುದೇ ಪ್ರತ್ಯೇಕ ಹಾಗೂ ಪ್ರಕ್ರಿಯೆಯನ್ನು ಗೊತ್ತುಪಡಿಸಿರುವುದಿಲ್ಲ. ಅವರು, ಸರ್ಕಾರವು, ತಾನು ಕ್ಲಾಸ್‌ರ್ ಸಂಪನ್ಮೂಲ ವ್ಯಕ್ತಿಯ ಮೂಲಕ ವಿದ್ಯಾರ್ಥಿಗಳ ಪಟ್ಟಿಯನ್ನು ಕಳಿಸಿದೆಯೆನ್ನುವ ಸರ್ಕಾರದ ನಿಲ್ದಾರ ಸರ್ಕಾರವು ಪ್ರತ್ಯೇಕ ವ್ಯಕ್ತಿಯನ್ನು ನಿರ್ದಿಷ್ಟಿಸಿದ್ದಾರೆ. 6ನೇ ಸಂಖ್ಯೆಯ ಎದುರುದಾರರ ಹೆಸರು ಅನುಬಂಧ-೧ ನಲ್ಲಿಯೂ ಸಹ ಕಂಡುಬರುವುದಿಲ್ಲ. ದಿನಾಂಕ 13.02.2014ರ ಕಚೇರಿ ಜಾಲ್‌ಪನದ ಪ್ರತಿಯನ್ನು (ಅನುಬಂಧ ಆರ್-7) 6ನೇ ಸಂಖ್ಯೆಯ ಎದುರುದಾರರಿಗೆ ಕಳಿಸಿದ್ದಾರೆ. ಏಂತೆಂದು ಒಳಿಸಿದ್ದಾರೆ. ವಾಸ್ತುವಾಗಿ, 6ನೇ ಸಂಖ್ಯೆಯ ಎದುರುದಾರನು, ಕ್ರೀತ್ ಶಿಕ್ಷಣಾಧಿಕಾರಿ (ಬಿ.ಇ.ಬಿ)ಯು ಉಲ್ಲೇಖಿಸಿದ ಬೇರೆಬೇರೆ ಪತ್ರಿಗಳನ್ನು ಕೊರಿದ್ದಾರೆ.

21. ಅವರು, ಒಂದು ಬಾರಿ ಹೊದಲನೋಟಿದ ಕ್ಲೇವೆನನ್ನು ರುಜುವಾತ್ಮಕವಾಗಿ ಅಲ್ಪಸಂಖ್ಯಾತ ಸಾಫ್ಟ್‌ನಮಾನದ ಕ್ಲೇಮನ್ಸ್ ತಪ್ಪೆಂದು ತೋರಿಸುವ ಹೊರೆ ರಾಜ್ಯಕ್ಕೆ ವರ್ಗಾವಾಗುತ್ತದೆಯೆಂದು ನಿರ್ದಿಷ್ಟಿಸಿದ್ದಾರೆ. ಈ ನಿರ್ದಿಷ್ಟನೆಯನ್ನು ಬೆಂಬಲಿಸಿ ಅವರು, ಸೋಣಿಯಾ ಅಣರಣ ಅಷ್ಟಾನ್ನಾಮೆಂಟ್ ಸೋಸೈಟಿ, ಬೆಂಗಳೂರು -ವಿರುದ್ಧ- ಕನಾಡಕ ರಾಜ್ಯ ಮತ್ತು ಇತರರು⁷, ಪ್ರಕರಣದಲ್ಲಿನ ಈ ನ್ಯಾಯಾಲಯದ ನಿರ್ಣಯವನ್ನು ಅವಲಂಬಿಸಿದ್ದಾರೆ. ಅವರು, ನ್ಯಾಯಾಲಯಗಳು ತಮ್ಮ ಕಾಲವನ್ನು ಹೊಂದಿರುತ್ತವೆ ಹಾಗೂ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಹಕ್ಕುಗಳನ್ನು ನೀರ್ಜಿಕೆಸುವುದರಿಂದ ಸರ್ಕಾರವನ್ನು ಮತ್ತೆ ನಿರ್ಬಂಧಿಸುತ್ತವೆಯೆಂದು ನಿರ್ದಿಷ್ಟಿಸಿದ್ದಾರೆ.

22. 10ನೇ ಸಂಖ್ಯೆಯ ಎದುರುದಾರರ ಹರವಾಗಿ ಹಾಜರಾಗಿರುವ ಮಾನ್ಯ ವರ್ಕೇಲರಾದ ಶ್ರೀ ಎಸ್. ಬಸವರಾಜ್‌ರವರು, ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ರಾಷ್ಟ್ರೀಯ ಆಯೋಗವು, 10ನೇ ಸಂಖ್ಯೆಯ ಎದುರುದಾರನು ಅಲ್ಪಸಂಖ್ಯಾತ

7. ಎ.ಬಿ.ಆರ್. 1979 ಕೆವಾರ್ತ್ರ್ 217

ಶೈಕ್ಷಣಿಕ ಸಂಸ್ಥೆಯಾಗಿದೆಯೆನ್ನವ ಪ್ರಮಾಣ ಪತ್ರವನ್ನು ದಿನಾಂಕ 20.03.2014ರಂದು ಜಾರಿಗೆ ಬರುವಂತೆ ಹೊರಡಿಸಿದೆಯೆಂದು ನಿರ್ವೇದಿಸಿದ್ದಾರೆ.

23. ಅವರು, 6ನೇ ಸಂಖ್ಯೆಯ ಎದುರುದಾರರ ವಾದಕ್ಕೆ ಭಾಧಕವಾಗದಂತೆ 10ನೇ ಸಂಖ್ಯೆಯ ಎದುರುದಾರನು ಅಲ್ಲಸಂಖಾತ ಶೈಕ್ಷಣಿಕ ಸಂಸ್ಥೆಯಾಗಿ 2014-15ನೇ ಶೈಕ್ಷಣಿಕ ವರ್ಷದಿಂದ ಆರೋ.ಟಿ.ಇ. ಅಧಿನಿಯಮದ ಮೇರೆಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಒಪ್ಪಿಕೊಂಡಿಲ್ಲವೆಂದು, ಆಯ್ದುಯಾದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ತಯಾರಾಗಿ ಅದನ್ನು ಕನ್ನಡ ಮಾಧ್ಯಮ ವಿಭಾಗದಲ್ಲಿರುವ ಹತ್ತನೇ ಎದುರುದಾರಿಗೆ ಕ್ಷೇತ್ರ ಶಿಕ್ಷಣಾದಿಕಾರಿ (ಬಿ.ಇ.ಬಿ.) ಯವರ ಮೂಲಕ ಕಳಿಸಲಾಗಿತ್ತೇಂದು ನಿರ್ವೇದಿಸಿದ್ದಾರೆ.

24. ನ್ಯಾಯಾಲಯವು ಹೇಳಿದ ಮೇಲೆ, ಶ್ರೀ ಬಸವರಾಜ್‌ರವರು, ನಿರ್ದೇಶನಗಳ ಪ್ರಕಾರ ಪ್ರವೇಶಾತಿಗೆ ಸಂಬಂಧಿಸಿದ ಅಜ್ಞ ಸಮೂನೆಗಳನ್ನು ದಿನಾಂಕ 6.02.2014ರಂದು ಹೊರಡಿಸಲಾಗಿತ್ತೇಂದೂ ಹಾಗೂ ಆರನೇ ಎದುರುದಾರ ಶಾಲೆಗೆ ಆಯ್ದುಯಾದ ಹಾಗೂ ಹಂಚಿಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ದಿನಾಂಕ 5.3.2014ನ್ನು ಹೊರಡಿಸಲಾಗಿತ್ತೇಂದು ನಿರ್ವೇದಿಸಿದ್ದಾರೆ.

25. ಎದುರುದಾರ ಸಂಖ್ಯೆಗಳಾದ 7 ಹಾಗೂ 11ರ ಪರಾಗಿ ಹಾಜರಾಗಿರುವ ಮಾನ್ಯ ಹಿರಿಯ ಪಕ್ಷಿಲರಾದ ಶ್ರೀ ಶಶಿಕರಣ ಶೆಟ್ಟಿಯವರು, 11ನೇ ಸಂಖ್ಯೆಯ ಎದುರುದಾರರು ರಿಟ್ ಅಜ್ಞ ನಂ. 17883-884/2014ನ್ನು ಸಲ್ಲಿಸಿದ್ದರೆಂದು ಹಾಗೂ ಮಾನ್ಯ ಏಕಪೀಠಸದಸ್ಯ ನ್ಯಾಯಾಧೀಕರು ದಿನಾಂಕ 10.04.2014 (ಅನುಬಂಧ ಆರೋ-11)ರಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದರೆಂದು ನಿರ್ವೇದಿಸಿದ್ದಾರೆ. ಅವರು, ರಾಜ್ಯ ಸರ್ಕಾರವು ಆರೋ.ಟಿ.ಇ. ಅಧಿನಿಯಮದ ಉಪಬಂಧಗಳನ್ನು ಜಾರಿಗೆ ತರಲು ಒತ್ತಾಯಿಮೂರ್ವಕ ಕ್ರಮಗಳನ್ನು ತರುವುದನ್ನು ನಿರ್ದೇಶಿಸಿದ ರಿಟ್ ಅಜ್ಞ ನಂ. 44968/2012 ಹಾಗೂ ರಿಟ್ ಅಜ್ಞ ನಂ. 44969/2012ರಲ್ಲಿ ಮಾನ್ಯ ಏಕಸದಸ್ಯಪೀಠ ನ್ಯಾಯಾಧೀಕರು ನೀಡಿದ

ದಿನಾಂಕ 7.02.2014ರ ಮಧ್ಯಂತರ ಆದೇಶವನ್ನು (ಅನುಬಂಧ ಆರ್-12) ಸಹ ನಮ್ಮ ಗಮನಕ್ಕೆ ತಂದಿದ್ದಾರೆ.

26. 11ನೇ ಎದುರುದಾರ ಸಂಖ್ಯೆಯು, ಅಲ್ಲಸಂಖ್ಯಾತ ಶೈಕ್ಷಣಿಕ ಸಂಸ್ಥೆಯಾಗಿದ್ದು, ಇದು ಅಲ್ಲಸಂಖ್ಯಾತ ಶೈಕ್ಷಣಿಕ ಸಂಸ್ಥೆಯ ರಾಷ್ಟ್ರೀಯ ಅರ್ಥಾಗದ ಮುಂದೆ ಪರಿಗಣನೆಗಾಗಿ ಇತ್ಯಾರ್ಥದಲ್ಲಿದೆಯೆನ್ನುವ ಫೋಷಣೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದೆಯೆಂದು ಅವರು ನಿರ್ವೇದಿಸಿದ್ದಾರೆ. ಇದರ ಅರ್ಜಿಯು ದಿನಾಂಕ 22.07.2014ರಂದು ಸದರಿ ಅರ್ಥಾಗದ ಮುಂದೆ ವಿಚಾರಣೆಗೆ ಬರುವುದನ್ನು ಅವರು ನಿರ್ವೇದಿಸಿದ್ದಾರೆ. ಅವರು, 11ನೇ ಸಂಖ್ಯೆಯ ಎದುರುದಾರರ ಅಲ್ಲಸಂಖ್ಯಾತ ಸಾಫ್ತೊನ್‌ಮಾನವು ಫೋಷಣೆಯಾಗದಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು, ಭಾರತ ಸಂವಿಧಾನದ 30(1)ನೇ ಅನುಭ್ರೇದ ಹೇರೆಗಿನ ಸಂರಕ್ಷಣೆಯನ್ನು ಹೊಂದಲು ಹಕ್ಕುಳ್ಳದ್ದಾಗಿರುತ್ತದೆಯೆಂದು ನಿರ್ವೇದಿಸಿದ್ದಾರೆ.

27. ಮಾನ್ಯ ಹಿರಿಯ ವರ್ಕೇಲರು, 7ನೇ ಸಂಖ್ಯೆಯ ಎದುರುದಾರರು ಐ.ಸಿ.ವಿ.ಎ.ಇ.ಗೆ ಸಂಯೋಜನೆಗೊಂಡಿರುವುದರಿಂದ, ಕನಾಟಕ ಶಿಕ್ಷಣ ಅಧಿನಿಯಮ, 1989 ಸದರಿ ಶಾಲೆಗೆ ಅನ್ವಯವಾಗುವುದಿಲ್ಲವೆಂದು ನಿರ್ವೇದಿಸಿದ್ದಾರೆ. ಅವರು, ಅನುದಾನೇತರ ಅಲ್ಲಸಂಖ್ಯಾತ ಸಂಸ್ಥೆಯೆಂದು ಯಾವುದೇ ಸಂಸ್ಥೆಯನ್ನು ಫೋಷಣಿಸಲು ಕನಾಟಕ ರಾಜ್ಯದಲ್ಲಿ ಪ್ರಸ್ತುತ ರಚಿಸಲಾಗಿರುವ ಸಕ್ಷಮ ಪ್ರಾಧಿಕಾರವಿರುವುದಿಲ್ಲವೆಂದು ನಿರ್ವೇದಿಸಿದ್ದಾರೆ. ಶೈಕ್ಷಣಿಕ ಸಂಸ್ಥೆಯ ಅಲ್ಲಸಂಖ್ಯಾತವೇಂಬ ಸಾಫ್ತೊನ್‌ಮಾನವನ್ನು ನಿರ್ಧರಿಸುವ ವ್ಯವಸ್ಥೆಯಿಲ್ಲವೆಂದು ನಿರ್ವೇದಿಸಿದ್ದಾರೆ.

28. ಎದುರುದಾರ ಸಂ.8ರ ಪರವಾಗಿರುವ ಮಾನ್ಯ ವರ್ಕೇಲರಾದ ಶ್ರೀ ಎಂ.ನಾಗಪ್ಪನ್ನರವರು, ದಿನಾಂಕ 3.11.2009ರ (ಅನುಬಂಧ ಆರ್-8) ನಿರ್ವೇದನ ಪತ್ರದ ಸಾಕ್ಷಿದಲ್ಲಿರುವಂತೆ ಎಂಟಿನೇ ಎದುರುದಾರ ಶಾಲೆಯನ್ನು ಅಲ್ಲಸಂಖ್ಯಾತ ಶೈಕ್ಷಣಿಕ ಸಂಸ್ಥೆಯೆಂದು ಫೋಷಣಿಸಲಾಗಿದೆಯೆಂದು ನಿರ್ವೇದಿಸಿದ್ದಾರೆ. ಅವರು, ಆರ್.ಟಿ.ಇ. ಅಧಿನಿಯಮದ ಹೇರೆಗೆ ಅನುದಾನೇತರ ಸಂಸ್ಥೆಗಳಿಗೆ

ವಿದ್ಯಾರ್ಥಿಗಳ ಹಂಚಿಕೆ ಮಾಡಲು ಅಧಿಸೂಚಿಸಲಾದ ಶಾಲೆಗಳ ಪಟ್ಟಿಯಲ್ಲಿ (ಅನುಬಂಧ-೨) ಸದರಿ ಶಾಲೆಗೆ ಅಂತರಂಶವನ್ನು ನೀಡಿಲ್ಲವೆಂದು ನಿರ್ವಹಿಸಿದ್ದಾರೆ.

29. ಈ ಎರಡೂ ಭಾಗಗಳ ನಿರ್ವಹಣೆಗಳಿಗೆ ಒತ್ತಾಯಿಸಿ ಅವರು, ಎದುರುದಾರ ಸಂ.೪ರ ವಿರುದ್ಧದ ಈ ಅರ್ಜಿಯನ್ನು ವರ್ಜಾಗೊಳಿಸಲು ಕೋರಿದ್ದಾರೆ.

30. ಎದುರುದಾರ ಸಂ.೫ರ ಪರವಾಗಿರುವ ಮಾನ್ಯ ಪಕ್ಷೀಲರು, ಎದುರುದಾರ ಸಂ.೬ರ ಪರವಾಗಿ ಸಲ್ಲಿಸಲಾದ ನಿರ್ವಹಣೆಗಳನ್ನು ಅನ್ವಯಿಸಿಕೊಂಡಿದ್ದಾರೆ.

31. ಅನುದಾನೇತರ ಸಂಸ್ಥಾನಗಳಲ್ಲಿ ಶೇಕಡಾ 25ರಷ್ಟು ಸಾಧನಗಳಿಗೆ ಪ್ರವೇಶ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಯವರು (ಬಿ.ಇ.ಬಿ.) ಪ್ರಕಟಿಸಿದ ಶಾಲೆಗಳ ಪಟ್ಟಿಯಲ್ಲಿ ಅರನೇ ಎದುರುದಾರ ಶಾಲೆಯು ಕ್ರಮ ಸಂ. 31ರಲ್ಲಿದೆಯೆಂಬುದನ್ನು ನಮ್ಮ ಗಮನಕ್ಕೆ ತರುವ ಮೂಲಕ ಶ್ರೀ. ಎಂ.ಆರ್.ನಾಯಕೋರ್ಲಾಂಡಿಗೆ ಶ್ರೀ ಹೊನ್ನಣ್ಣರವರು ವಿಷಯವನ್ನು ಸೇರಿಸಿದ್ದಾರೆ.

32. ಮಾನ್ಯ ಪಕ್ಷೀಲರ ನಿರ್ವಹಣೆಗಳನ್ನು ನಮ್ಮ ಅಲೋಚನೆ ಪರಿಗಣನೆಗಾಗಿ ಸ್ವೀಕರಿಸಲಾಗಿದೆ.

33. ನಾವು ಈ ಅರ್ಜಿಯ ಸಮರ್ಥನೀಯತೆಗೆ ಪ್ರಾರಂಭದಲ್ಲಿನ ಆಕ್ಷೇಪಣೆಯನ್ನು ಮೊದಲು ಪರಿಗಣಿಸಲು ನಾವು ಪ್ರಸ್ತಾವಿಸಿದ್ದೇವೆ. ಅರ್ಜಿದಾರರು ತಾವೇ ವೈಯಕ್ತಿಕವಾಗಿ ಪರಿಹಾರಗಳನ್ನು ಕೋರಿರುವುದರಿಂದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿ.ಎ.ಎಲ್) ವರ್ಜಾಗೊಳಿಸಬೇಕಾಗುತ್ತದೆಯೇ? ಈ ಸ್ವರೂಪದ ವಿಷಯದಲ್ಲಿ ಯಾವುದನ್ನೂ ಪರಿಶೀಲಿಸಬೇಕು ಎಂಬುದು ಕಾರಣದ ಸಮರ್ಥನೆಗೆ ವ್ಯಾಜ್ಯ ಅರ್ಜಿದಾರನ ಸೂಕ್ತತೆಯಾಗುತ್ತದೆ. ಶೈಕ್ಷಣಿಕ ಹಕ್ಕುಗಳನ್ನು ಜಾರಿಗೊಳಿಸಲು ಬಾಕಿಯಿರುವಂಥ ವಿಷಯಗಳಲ್ಲಿ ನ್ಯಾಯಾಲಯಗಳು ಸಾಧ್ಯಿಗಳಾಗಿ ಅಥವಾ ವ್ಯಾಜ್ಯ ಕಾರಣದ ಸಕ್ರಮತೆಯ ವಿನಾಯಕ ನಿಯಮಗಳನ್ನು ಅನ್ವಯಿಸಲು

ಒಲವು ತೋರಿಸುತ್ತದೆ. ಅಜ್ಞಿದಾರರು, ಜನರೆಲ್ಲ ಎದುರಿಸುತ್ತಿರುವ ಸಾಮಾನ್ಯ ತೊಂದರೆಯನ್ನೇ ಅನುಭವಿಸುವವರಾಗಿದ್ದಾರೆ. ಈ ನ್ಯಾಯಾಲಯದ ಮುಂದೆ ಅಜ್ಞಿದಾರರು ತೊಂದರೆಯನ್ನು ಅನುಭವಿಸುವುದಷ್ಟೇ ಸಾಕಾಗುತ್ತದೆ.

34. ವಿದ್ಯಾರ್ಥಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ನಿರ್ವಾರಿಸಲು ಪಕ್ಷಕಾರರ ಸಂಯೋಜಿತ ವ್ಯಾಜ್ಯ ಹಾಗೂ ಸಾಮೂಹಿಕವಾಗಿ ತೋಡಗಲು ಅನುಮತಿಸಲಾಗುವುದು. ಸಾಮೂಹಿಕ ಅಥವಾ ಸಾಮಾನ್ಯ ಕುಂದುಕೊರತೆಗಳನ್ನು ಜನರು ಹೇಳಿಕೊಳ್ಳುವುದನ್ನು ಅಡ್ಡಿಪಡಿಸಿದರೆ ಅದು ವಂಚಿತ ಹಾಗೂ ದುಬುಲ ವರ್ಗದ ಸಮುದಾಯದವರಿಗೆ ಸಿಗಬೇಕಾದ ನ್ಯಾಯ ಹಾಗೂ ಹಕ್ಕು ದೊರಕುವ ಮಾರ್ಗವನ್ನೇ ಅಡ್ಡಿಪಡಿಸಿದಂತಾಗುತ್ತದೆ. ಆದ್ದರಿಂದ ನಾವು ಮೌದಲನೆಯ ಪ್ರಾರಂಭದ ಅಕ್ಷೇಪಣೆಯನ್ನೇ ತಳ್ಳಿಹಾಕುತ್ತೇವೆ.

35. ಎದುರುದಾರ ಸಂ. 9ರ ಪರವಾಗಿ ಹಾಜರಾಗಿರುವ ಮೊನ್ಯಾ ಹಿರಿಯ ಪಕ್ಷೀಲರಾದ ಶ್ರೀ ಜಿ.ಆರ್.ಮೋಹನ್‌ರವರು, ಪರ್ಯಾಯ ಪರಿಹಾರದ ಕಡಿಮೆ ಲಭ್ಯತೆಯ ಆಧಾರವನ್ನೂ ಸಹ ಅಗತ್ಯಪಡಿಸಬೇಕೆನ್ನುವ ಆಧಾರದ ಮೇಲೆ ಈ ಅಜ್ಞಿಯನ್ನು ವಜಾಗೊಳಿಸಬೇಕೆನ್ನುವ ಏರಡನೇ ಪ್ರಾರಂಭದ ಅಕ್ಷೇಪಣೆಯನ್ನು ವಿಶ್ಲಿಧಾರೆ. ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಸಂಬಂಧಪಟ್ಟ ದೂರುಗಳನ್ನು ಪರಿಶೀಲಿಸುವ ಹೆಚ್ಚುವರಿ ಪ್ರಕಾರ್ಯವನ್ನು ವಹಿಸಲಾಗಿದೆಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅಲ್ಲಂಬಾತ ಸಂಸ್ಥಾನಗಳನ್ನು ಸದರಿ ಆಯೋಗವು ಪರಿಶೀಲಿಸಲು ಸಾಧ್ಯವಿಲ್ಲವೆಂದು ಅವರು ಕ್ಲೇಂಪು ಮಾಡಿರುವುದರಿಂದ ರಾಜ್ಯ ಸರ್ಕಾರವು ಕಳಿಸಿದ ವಿದ್ಯಾರ್ಥಿಗಳನ್ನು ಎದುರುದಾರ ಶಾಲೆಗಳು ಸೇರಿಸಿಕೊಳ್ಳಬೇಕಾಗಿಲ್ಲವೆಂದು ನಮ್ಮ ಮುಂದೆ ಎತ್ತಲಾಗಿರುವ ಭೀತಿ ಹುಟ್ಟಿಸಬಹುದಾದ ಕಾನೂನು ನಿರ್ವೇದನೆಗಳ ಬಗ್ಗೆ ನಾವು ಭಯಪಡುವಂತಾಗಿದೆ. ಆದುದರಿಂದ ನಾವು, ಎರಡೂ ಪ್ರಾಥಮಿಕ ಅಕ್ಷೇಪಣೆಗಳನ್ನು ತಳ್ಳಿಹಾಕಿದ್ದೇವೆ ಮತ್ತು ಈ ಅಜ್ಞಿಯನ್ನು ಅರ್ಹತೆಗಳ ಮೇಲೆ ಪರಿಗಣಿಸುವುದಕ್ಕೆ ನಿರ್ಧರಿಸಿದ್ದೇವೆ.

36. ನಮ್ಮ ಪರಿಗಣನೆಗೆ ಬರುವ ಮೊದಲ ಪ್ರಶ್ನೆ ಏನೆಂದರೆ 8ನೇ ಸಂಖ್ಯೆಯ ಎದುರುದಾರರನ್ನು ಹೊರತುಪಡಿಸಿ 5ರಿಂದ 11ರವರೆಗಿನ ಸಂಖ್ಯೆಯ ಎದುರುದಾರರು, ಅವು ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಾಗಿವೆಯೆನ್ನುವ ತಮ್ಮ ಕ್ಲೇಂಬಿನ ಅಧಾರದ ಮೇಲೆ ಆರ್.ಟಿ.ಇ. ಅಧಿನಿಯಮದ ಮೇರೆಗಿನ ಆಯ್ದೆಯಾದ ಹಾಗೂ ಹಂಚಿಕೆಯಾದ ವಿದ್ಯಾರ್ಥಿಗಳ ಪ್ರವೇಶ ಪಡೆದುಕೊಳ್ಳುವುದನ್ನು ನಿರಾಕರಿಸಬಹುದಾಗಿದೆಯೇ ಎಂಬುದಾಗಿದೆ. ಆರ್.ಟಿ.ಇ. ಅಧಿನಿಯಮವು ಅಲ್ಲಿಸಂಖ್ಯಾತರಿಗೆ ಅನ್ವಯಿಸುವುದಿಲ್ಲವೆಂಬುದು ಅನಿಂದೀತ ವಿಷಯವಾಗಿ ಉಳಿಯುವುದಿಲ್ಲ. ಇದು ಸಂಪೂರ್ಣವಾಗಿ ಪ್ರಮುತಿ (ಮೇಲಿನ) ಪ್ರಕರಣದಲ್ಲಿನ ಸರ್ವೋಚ್ಚ ನ್ಯಾಯಾಲಯದ ತೀರ್ಣನ್ನು ಒಳಗೊಳ್ಳುತ್ತದೆ. ಭಾರತ ಸಂವಿಧಾನದ 30ನೇ ಅನುಚ್ಛೇದದ ಮೇರೆಗೆ ಎಲ್ಲಾ ಅಲ್ಲಿಸಂಖ್ಯಾತರು, ಧರ್ಮ ಹಾಗೂ ಭಾಷೆಯನ್ನಾಧರಿಸಿ ತಮ್ಮ ಆಯ್ದೆಯಂತೆ ಶೈಕ್ಷಣಿಕ ಸಂಸ್ಥೆಗಳನ್ನು ಸಾಫಿಲೆಸುವ ಹಾಗೂ ಆಡಳಿತ ನಡೆಸುವ ಹಕ್ಕನ್ನು ಹೊಂದಿರುತ್ತಾರೆಯೇ. ರಾಷ್ಟ್ರೀಯ ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಆಯೋಜ ಅಥವಾ ರಾಜ್ಯ ಸರ್ಕಾರ ಅಥವಾ ಯಾವುದೇ ಇತರ ಸರ್ಕಾರ ವ್ಯಾಧಿಕಾರವು ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳೆಂದು ಶೈಕ್ಷಣಿಕ ಸಂಸ್ಥೆಗಳನ್ನು ಘೋಷಿಸಿದಿದ್ದರೆ, ಅಂತಹ ಶಾಲೆಗಳ ಆಡಳಿತ ಮಂಡಳಿಗಳು, ಅವು ಅಲ್ಲಿಸಂಖ್ಯಾತ ಶೈಕ್ಷಣಿಕ ಶಾಲೆಗಳಾಗಿವೆಯೆನ್ನುವ ತಮ್ಮ ಸ್ವಾಧ್ಯ ಸಮರ್ಥನೆಯ ಅಧಾರದ ಮೇಲೆ ಪ್ರವೇಶಾತಿಗಳನ್ನು ನಿರಾಕರಿಸಲು ಅನುಮತಿ ನೀಡಲು ಸಾಧ್ಯವಾಗುವುದಿಲ್ಲ.

37. ಪ್ರಶ್ನೆ ಚರ್ಚಾಸ್ವದವಾಗಿರುವ ಎದುರುದಾರ ಶಾಲೆಗಳು ಅವು ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಾಗಿವೆಯೆನ್ನುವ ತಮ್ಮ ಕ್ಲೇಮನ್ಸು ಬೆಂಬಲಿಸಲು ಯಾವುದೇ ವ್ಯಾಧಿಕಾರವು ನೀಡಿದ ಯಾವುದೇ ಘೋಷಣೆ ಅಥವಾ ಪ್ರಮಾಣ ಪತ್ರವನ್ನು ಒದಗಿಸಿರುವುದಿಲ್ಲ.

38. ಎದುರುದಾರ ಶಾಲೆಗಳು, ಮುಖ್ಯವಾಗಿ ಅಲ್ಲಿಸಂಖ್ಯಾತರ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿವೆಯೆಂಬುದನ್ನು ತೋರಿಸುವ ಪ್ರವೇಶಾತಿ

ವಿವರಣೆ ಪಟ್ಟಿಯನ್ನೂ ಸಹ ಹಾಜರುಪಡಿಸಿಲ್ಲ. ಶೀ.ಎ.ಇನಾಮ್‌ದಾರ್ ಪ್ರಕರಣದಲ್ಲಿ ಸಂಪೂರ್ಣವು ನಾಯಾಯಾಲಯವು ಅಭಿಪ್ರಾಯಪಟ್ಟಿರುವಂತೆ ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಲಿಸಂಖ್ಯಾತೇತರ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಮಾತ್ರ ಇರಬಹುದಾಗಿದೆ. ಪ್ರಸ್ತುತ ಪ್ರಕರಣದಲ್ಲಿ, ಶಾಲೆಗಳಲ್ಲಿ ಅಲ್ಲಿಸಂಖ್ಯಾತೇತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಗಿರುವುದು ಕಂಡುಬಂದಿದ್ದು ಅವುಗಳನ್ನು ಅಲ್ಲಿಸಂಖ್ಯಾತರ ಉದ್ದೇಶಕ್ಕಾಗಿ ಎಂಬ ಸಂಕಲ್ಪ ಹೊಂದಿ ಸಾಧ್ಯಪಿಸಲಾಗಿದ್ದು ಅವುಗಳ ಆಡಳಿತ ನಡೆಸಲಾಗುತ್ತದೆ. ಅಲ್ಲಿಸಂಖ್ಯಾತೇತರ ವಿದ್ಯಾರ್ಥಿಗಳು ಪ್ರಶ್ನಿತ ಶಾಲೆಗಳಲ್ಲಿ ಅಲ್ಲಿಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೀರಿದ್ದಾರೆನ್ನುವ ಅರ್ಜಿದಾರ ಮಕ್ಕಳ ಹಾಗೂ ಸಕಾರದ ಆವಾದನೆಯನ್ನು ನಿರಾಕರಿಸುವ ಶಾಲೆಗಳ ವಾಡಿಕೆಯನ್ನು ತೋರಿಸಲು ಈ ನಾಯಾಯಾಲಯದ ದಾಖಲೆಯಲ್ಲಿ ಯಾವುದೇ ದಸ್ತಾವೇಜು ಇರುವುದಿಲ್ಲ. ಆದ್ದರಿಂದ ಮೊದಲ ಪ್ರಶ್ನೆಗೆ ನಿರಾಕರಿಸಲಾಗಿ ಉತ್ತರಿಸಲಾಗಿದೆ.

39. ನಿರ್ದಿಷ್ಟ ಆಡಳಿತ ಮುಂಡಳಿಯ ಪ್ರಾರಂಭಿಸಿದ ಶಾಲೆಗಳು, ತಂತಾನೇ ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಸಾಧಾನಮಾನವನ್ನು ಕ್ಷೇತ್ರದಲ್ಲಿ ಮಾಡಲು ಹಕ್ಕುಳ್ಳವಾಗಿರುತ್ತವೆಯೇ ಎಂಬುದು ನಮ್ಮ ಪರಿಗಣನೆಗೆ ಬರುವ ಪ್ರಶ್ನೆಯಾಗಿದೆ. ಇಲ್ಲಿ ಎದುರುದಾರ ಸಂ.9.9 ಆಗಿರುವ ಸಂತ ಮೀರಾ ಶಾಲೆಯ ಪರವಾಗಿ ವಾದಿಸಲಾದ ವಿವರಗಳ ಸಮರ್ಥನೆಯತೆಯನ್ನು ಪರೀಕ್ಷಿಸಲು ಈ ಪ್ರಶ್ನೆಯನ್ನು ಎತ್ತಲಾಗಿದೆ. ಸಂತ ಮೀರಾ ಇಂಗ್ಲಿಷ್ ಶಾಲೆಯನ್ನು ಸಾರ್ವಜನಿಕ ಶಿಕ್ಷಣ ಸಂಸ್ಥೆಯು ನಡೆಸುತ್ತಿದ್ದು ಅದನ್ನು ದಿನಾಂಕ 8.5.2013ರಂದು ರಾಷ್ಟ್ರೀಯ ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆ ಆಯೋಗವು ಅಲ್ಲಿಸಂಖ್ಯಾತ ಶೈಕ್ಷಣಿಕ ಸಂಸ್ಥೆಯಿಂದು ಘೋಷಿಸಿದೆ. ಸದರಿ ಪ್ರಮಾಣಪತ್ರದಲ್ಲಿ ಈ ಮುಂದಿನಂತೆ ಓದಲಾಗಿದೆ :

“ರಾಷ್ಟ್ರೀಯ ಅಲ್ಲಿಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗ, ನವದೇಹಲ್, 2013ರ ಸಂ. 599ರ ಪ್ರಕರಣದಲ್ಲಿ
(ಸಂತ ಮೀರಾ ಇಂಗ್ಲಿಷ್ ಶಾಲೆ, ರಾಜಾಜಿನಗರ,

ಬೆಂಗಳೂರು, ಕರ್ನಾಟಕ - ಬಿಂದ್ರ್- ಪ್ರಥಮ ಕಾರ್ಯಾದ್ಯೋತಿಸಿದ ಶಿಕ್ಷಣ ಇಲಾಖೆ (ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ) ಹೊರಡಿಸಿದ ದಿನಾಂಕ 8ನೇ ಮೇ 2013ರ ಆದೇಶದ ಮೂಲಕ ಸಾರ್ವಜನಿಕ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವ ಸಂತ ಮೇರಿಯವರ ಇಂಗ್ಲೀಷ್ ಶಾಲೆಯನ್ನು, ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಅಧಿನಿಯಮ, 2004ರ 2(ಜಿ) ಪ್ರಕರಣದ ಮೇರೆಗೆ ಒಳಗೊಳ್ಳುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೆಂದು ಘೋಷಿಸಲಾಗಿದೆಯೆಂಬುದರಲ್ಲಿ ಯಾವುದೇ ವಿವಾದವಿರುವುದಿಲ್ಲ.

ನನ್ನ ಅಮೃತ ಹಸ್ತದಿಂದ ಹಾಗೂ ಆಯೋಗದ ವೊಹರಿನೊಂದಿಗೆ ದಿನಾಂಕ 8ನೇ ಮೇ 2013ರಂದು ನೀಡಲಾಗಿದೆ.”

(ಒತ್ತು ನೀಡಲಾಗಿದೆ)

40. ಹಿಂದೆ ಹೇಳಲಾದ-ಉದ್ದೃತ ಪ್ರಮಾಣಪತ್ರದ ಅವಾಹನವೇಯು, ಅಲ್ಪಸಂಖ್ಯಾತ ಸಾಫ್ಟ್‌ಮಾನದ ಫೋಂಷನ್‌ಯು, ಸಂತ ಮೇರಿಯವರ ಪ್ರೈಡ್‌ಶಾಲೆಯ ಸಂಬಂಧದಲ್ಲಿ ಮಾತ್ರ ಇರುತ್ತದೆಯೆಂಬುದನ್ನು ತೋರಿಸುತ್ತದೆ. ಹಾಗೆಯೇ ಪ್ರಮಾಣಪತ್ರವನ್ನು ಸಾರ್ವಜನಿಕ ಶಿಕ್ಷಣ ಸಂಸ್ಥೆಯು ಸಾಫ್ಟ್‌ಪಿಸಬಹುದಾಗಿರುವ ಎಲ್ಲಾ ಶಾಲೆಗಳು ತಂತಾನೇ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳೆಂಬ ಸಾಫ್ಟ್ ಪಡೆದುಕೊಳ್ಳುತ್ತವೆ ಎಂಬ ವಾದಕ್ಕೆ ಬಳಸಲು ಅಥವಾ ಅಧ್ಯೇತಸಲು ಸಾಧ್ಯವಾಗುವುದಿಲ್ಲ. ರಾಷ್ಟ್ರೀಯ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ಅಧಿನಿಯಮ, 2004 ಅಂಥ ಒಟ್ಟ್ಯಾರೆ ಸೂತ್ರಗಳನ್ನು ಉಪಭಂಧಿಸಿಲ್ಲ. ಮತ್ತೊಮ್ಮೆಯಲ್ಲಿ, ‘ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆ’ ಎಂಬ ಪದವನ್ನು 2004ನೇ ಅಧಿನಿಯಮದ 2(ಜಿ) ಪ್ರಕರಣದಲ್ಲಿ ಈ ಮುಂದಿನಂತೆ ಪರಿಭಾಷಿಸಲಾಗಿದೆ:-

“2(ಜಿ)- “ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ” ಎಂದರೆ ಅಲ್ಪಸಂಖ್ಯಾತ ಅಥವಾ ಅಲ್ಪಸಂಖ್ಯಾತರು ಸಾಫ್ಟೀಪಿಸಿದ ಹಾಗೂ ನಡೆಸುತ್ತಿರುವ ಕಾಲೇಜು ಅಥವಾ ಶೈಕ್ಷಣಿಕ ಸಂಸ್ಥೆ.”

41. ಮೇಲಿನ ಪರಿಭಾಷೆಯ ಸರಳ ಓದುವಿಕೆಯು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯು ಕಾಲೇಜು ಅಥವಾ ಸಂಸ್ಥೆಯಾಗಿರುತ್ತದೆ ಹಾಗೂ ಸಂಘ (Society) ಅಥವಾ ಟ್ರೂನ್ ಅಥವಾ ಯಾವುದೇ ಇತರ ವ್ಯಕ್ತಿಗಳ ಸಮೂಹವಾಗಿರುವುದಿಲ್ಲ ಎಂಬುದನ್ನು ಬಹಳವಾಗಿ ಸ್ವಷ್ಟಪಡಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಅಥವಾ ವ್ಯಕ್ತಿಗಳ ಸಮುದಾಯವು ಶಾಲೆಯನ್ನು ಸಾಫ್ಟೀಪಿಸಿದರೆ ಹಾಗೂ ಆಡಳಿತ ನಡೆಸಿದರೆ, ಇದು ನಿರ್ದಿಷ್ಟ ಶಾಸನಾತ್ಮಕ ಅಧಿನಿಯಮ ಅಥವಾ ಜಾರಿ ಕ್ರಮವು ಇದಕ್ಕೆ ಅನ್ವಯವಾಗುವುದಿಲ್ಲವೆನ್ನುವ ವಾದವನ್ನು ಪ್ರಸ್ತಾವಿಸಿದರೆ ಅವನು/ಅದು ಅದಕ್ಕೆ ಅಲ್ಪಸಂಖ್ಯಾತ ಸಾಫ್ಟೀನಮಾನದ ಫೋಂಷನೆಯನ್ನು ಕೊಳೆಬೇಕು. 30ನೇ ಅನುಚ್ಛೇದವು ಅದನ್ನು ಹಕ್ಕೆಂದು ರೂಪಿಸಿದ್ದರೂ ಸಹ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸಂರಕ್ಷಣೆಯನ್ನು ನೀಡುವ ಸ್ವರೂಪದಲ್ಲಿದೆ.

42. ಒಂಬತ್ತನೇ ಎದುರುದಾರನ ವಾದವನ್ನು ಒಬ್ಬಕೊಂಡರೆ, ಆಗ ಅಲ್ಪಸಂಖ್ಯಾತರು ಎಂಬ ಹೆಚ್ಚಿನ ಪ್ರಯೋಜನ ಪಡೆಯಲು ಶಾಲೆಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎನ್ನುವ ಅಸಂಬಧ ಸನ್ನಿವೇಶವನ್ನು ಸೃಜಿಸುತ್ತದೆ, ಏಕೆಂದರೆ ಎದುರುದಾರ ಸಂ.೨ರ ತಿಳಿವಳಿಕೆಯ ಪ್ರಕಾರ ಅಲ್ಪಸಂಖ್ಯಾತ ಸಮೂಹವು ಪ್ರಾರಂಭಿಸಿದ ಎಲ್ಲಾ ಶಾಲೆಗಳು ಬದಲಾಯಿಸಲಾಗದ ಅಲ್ಪಸಂಖ್ಯಾತ ಶಾಲೆಗಳಾಗುತ್ತವೆ. ಪಾಸೆನ್‌ಗಳು, ಕ್ರೈಸ್ತರು ಹಾಗೂ ಮುಸ್ಲಿಮರಿಗೆ ನೀಡಿರುವ ಸಾಫ್ಟೀನಮಾನದಲ್ಲಿ ಅವರು ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ಅವರು ಎಲ್ಲಾ ಜನರ ಪ್ರಯೋಜನಕ್ಕೆ ಶಾಲೆಗಳನ್ನು ಹಾಗೂ ಕಾಲೇಜುಗಳನ್ನು ಸಾಫ್ಟೀಪಿಸಲು ಸಾಧ್ಯವಾಗುವುದಿಲ್ಲ ಅಥವಾ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಸಾಮಾನ್ಯ ಪ್ರವರ್ಗದಿಂದ ಪ್ರವೇಶಾತಿ ಪಡೆಯಲಾಗಿದೆ ಎಂಬುದರಲ್ಲಿ ಏನೇ ಇದ್ದರೂ, ಅಲ್ಪಸಂಖ್ಯಾತ ಸಾಫ್ಟೀನಮಾನವನ್ನು ಕ್ಷೇಮ್ಯ ಮಾಡಲು

ಅದು ಅಲ್ಪಸಂಖ್ಯಾತರ ಸಮುದಾಯದಿಂದ ವೃಕ್ಷಿಗಳು ಅಥವಾ ವೃಕ್ಷಿಗಳ ಸಮೂಹದ ಮೂಲಕ ಶಾಲೆಗಳ ಸ್ಥಾಪನೆ ಮಾಡಲು ತನ್ನಾಲಕ ಹಕ್ಕುಳ್ಳದ್ದಾಗಿರುವುದಿಲ್ಲ ಎಂಬುದು ಯಾವುದೇ ಅರ್ಥ ಹೊಂದಿರುವುದಿಲ್ಲ ಎನ್ನುವುದರಲ್ಲಿ ಯಾವುದೇ ವಿಷಾದವಿರುವುದಿಲ್ಲ. ಆದ್ದರಿಂದ ರಾಜಾಜಿನಗರದಲ್ಲಿರುವ ಸಂತ ಮೀರಾರವರ ಶಾಲೆಗೆ ರಾಷ್ಟ್ರೀಯ ಅರ್ಥಾಗಪ್ತ ನೀಡಿದ ಅಲ್ಪಸಂಖ್ಯಾತ ಶೈಕ್ಷಣಿಕ ಸ್ಥಾನಮಾನವನ್ನು ಇತ್ತೀಚೆಗೆ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯೆಂದು ಥೋಷಿಸದಿರುವುದರಿಂದ ಬಿ.ಟಿ.ಎಂ. ಲೇಜಿಂಟನಲ್ಲಿರುವ ಅದರ ಶಾಲೆಯ ಸದರಿ ಆಡಳಿತ ಮಂಡಳಿಯ ರಕ್ಷಣೆ ಬರುವುದಿಲ್ಲವೆಂದು ಅಭಿಪ್ರಾಯಪಡುವ ಮೂಲಕ ಎರಡನೇ ಪ್ರಶ್ನೆಗೆ ನಿರ್ಣಯ ದಿನಾಂಕ ಕೊಂಡಿರಿಸಲಾಗಿದೆ.

43. ದಿನಾಂಕ 22.04.2014ರಂದು ಬಿ.ಟಿ.ಎಂ. ಬಡಾವಣೆಯಲ್ಲಿರುವ ಸಂತ ಮೀರಾರವರ ಶಾಲೆಗೆ ಹಾಗೂ ದಿನಾಂಕ 20.3.2014ರಂದು ಕ್ರೈಸ್ತಾ ಶಾಲೆಗೆ ರಾಷ್ಟ್ರೀಯ ಅರ್ಥಾಗಪ್ತ ಹೊರಡಿಸಿದ ಪ್ರಮಾಣ ಪತ್ರವನ್ನು ಪೊರಾನ್ನೆಯಾಗಿ ಅನ್ವಯ ಮಾಡಲಾಗಿದೆಯೇ ಎಂಬುದು ನಮ್ಮ ಪರಿಗಣನೆಗೆ ಬರುವ ಮೂರನೇ ಪ್ರಶ್ನೆಯಾಗಿದೆ. ಆರ್.ಟಿ.ಇ. ಅಧಿನಿಯಮದ ಮೇರೆಗೆ ವಿದ್ಯಾರ್ಥಿಗಳನ್ನು ಆಯ್ದು ಮಾಡುವ ಹಾಗೂ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು 20.04.2014ರ ಮೌದಲು ಸರಿಯಾಗಿ ಪ್ರಾರಂಭಿಸಿತ್ತು ಹಾಗೂ ಸೇರಿಸಲಾಗಿತ್ತು ಎಂಬುದರಲ್ಲಿ ಯಾವುದೇ ವಿಷಾದವಿರುವುದಿಲ್ಲ. ಹಂಚಿಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ದಿನಾಂಕ 5.03.2014ರಂದು ಕ್ರೈಸ್ತ ಶಿಕ್ಷಣಾಧಿಕಾರಿಯವರು (ಬಿ.ಇ.ಉ.) ಹೊರಡಿಸಿದ್ದರು. ಪ್ರವೇಶಾತಿ ಪ್ರಕ್ರಿಯೆಯು ಅರ್ಜಿಗಳನ್ನು ಕರೆಯುವ ದಿನಾಂಕದಿಂದ ಪ್ರಾರಂಭಗೊಂಡು ಅರ್ಜಿಗಳನ್ನು ಸಲ್ಲಿಸುವ ಪ್ರವೇಶಾತಿಗೆ ವಿದ್ಯಾರ್ಥಿಗಳನ್ನು ಆಯ್ದು ಮಾಡುವ ಹಾಗೂ ಮೂಲ ದಾಖಲಾತಿಗಳನ್ನು ಸಲ್ಲಿಸುವುದರೊಂದಿಗೆ ಅಂತಿಮವಾಗಿ ಶುಲ್ಕಗಳನ್ನು ಸಂದಾಯ ಮಾಡುವುದನ್ನು ಒಳಗೊಂಡಂತೆ ಹಲವಾರು ಹಂತಗಳನ್ನು ಒಳಗೊಂಡಿರುತ್ತದೆ. ಯಾರೇ ಪಕ್ಷಕಾರರ ಅನಾನುಕೂಲಕ್ಕೆ ನಿಯಮಗಳನ್ನು ಅಥವಾ ನಿದೇಶನಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ತರುವಾಯದ ಬೆಳವಣಿಗೆಗಳ ಮೂಲಕ ಧಕ್ಕೆಯಾಗಬಹುದಾದ ಪ್ರವೇಶಾತಿಯ ಪೊರ್ವದಲ್ಲಿ ಅಸ್ತಿತ್ವದಲ್ಲಿರುವ

ಹಕ್ಕಿಗೆ ಅನುಮತಿಸಲು ಸಾಧ್ಯವಾಗುವುದಿಲ್ಲ. ಒಪ್ಪಿಕೊಂಡಿರುವ ಹಾಗೆ, ಪ್ರವೇಶಾತಿಯ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸುವಾಗ, ಹಾಗೂ ಬಿ.ಟಿ.ಎಂ. ಬಡಾವಣೆಯಲ್ಲಿರುವ ಸಂತ ಮೀರಾರವರ ಶಾಲೆಗೆ ಹಾಗೂ ಕ್ರೈಸ್ತ ಶಾಲೆಗೆ ಆಯ್ದು ಹಾಗೂ ಹಂಚಿಕೆ ಮಾಡುವಾಗ ವಿದ್ಯಾರ್ಥಿಗಳು ನದರಿ ಶಾಲೆಗಳನ್ನು, ಅವು ಅಲ್ವಿನ್‌ಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಜಾರಿಗೊಳಿಸುವ ಫೋಷಣೆಯನ್ನು ಹೊಂದಿರುವುದಿಲ್ಲ.

44. ಒಂಬತ್ತನೇ ಹಾಗೂ ಹತ್ತನೇ ಎದುರುದಾರರ ಶಾಲೆಯ ಪ್ರತಿರೋಧವನ್ನು ಸಮಾನ ಅಥವಾ ನ್ಯಾಯಸಮ್ಮತತೆಯ ದೃಷ್ಟಿಕೋನದಿಂದ ಪರಿಶೀಲಿಸಲಾಗಿದ್ದರೂ ಸಹ, ನದರಿ ಶಾಲೆಗಳಿಗೆ ಪ್ರವೇಶಾತಿ ಪಡೆಯಬೇಕಾಗಿದ್ದ ತಮ್ಮ ವಿಭಾಗಗಳಿಗೆ ಭರವಸೆ ಪಡೆದುಕೊಂಡಿರುವ ಅರ್ಜಿ ಸಲ್ಲಿಸಲಾದ ವಿದ್ಯಾರ್ಥಿಗಳ ತಂದೆ-ತಾಲಿಯ ಏನು ಹೇಳುತ್ತಾರೆಂದರೆ ಈ ಪರಿಸ್ಥಿತಿಯಿಂದ ತಾವು ಹೊರಗಿರಲು ಸಾಧ್ಯವಾಗುವುದಿಲ್ಲ ಎಂಬುದಾಗಿದೆ. ಮೇರು/ಜೂನ್ ಶೈಕ್ಷಣಿಕ ವರ್ಷದ ಪ್ರಾರಂಭದ ನಿಕಟವೂರ್ವದ 8ರಿಂದ 10 ತಿಂಗಳಿಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಪ್ರಾರಂಭದಲ್ಲಿ ನ್ಯಾಯಿಕ ನೋಟೀಸನ್ನು ನಾವು ಪಡೆದುಕೊಂಡಿದ್ದೇವೆ. ಒಂಬತ್ತು ಹಾಗೂ ಹತ್ತನೇ ಎದುರುದಾರ ಶಾಲೆಗೆ ಪ್ರವೇಶಾತಿಗೆ ಅವರು ಅಯ್ದುರೂದ ಸಮಯದಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪ್ರಾಪ್ತವಾದ ವಿಶೇಷ ಹಕ್ಕಿನ್ನು ಸುಮ್ಮನೆ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ಏಕೆಂದರೆ ನದರಿ ಶಾಲೆಗಳಿಗೆ ಅಲ್ವಿನ್‌ಸಂಖ್ಯಾತ ಸಾಫ್ತನಮಾನದ ಫೋಷಣೆಯನ್ನು ತದನಂತರ ನೀಡಲಾಗಿದೆ. ಅಲ್ವಿನ್‌ಸಂಖ್ಯಾತರಿಂದ ಅಲ್ವಿನ್‌ಸಂಖ್ಯಾತರ ಸಾಫ್ತನಮಾನದ ಸಂಕ್ರಮಣ ಕಾಲದ ನ್ಯಾಯಕಾರಿಣ್ಯವನ್ನು ಮೃದುಗೊಳಿಸಬೇಕಾಗುತ್ತದೆ. ಮಕ್ಕಳು ಹಾಗೂ ಅವರ ಹೋಷಕರು ಇಲ್ಲಿ ಪ್ರವೇಶಾತಿಯನ್ನು ನಿರಾಕರಿಸಿದ ಎದುರುದಾರ ಸಂ. 9 ಹಾಗೂ 10 ಯಾವ ಸನ್ನಿವೇಶವನ್ನು ಹೊಂದಿದೆಯೋ ಆ ಸನ್ನಿವೇಶವನ್ನು ಎದುರಿಸಲು ಸಾಧ್ಯವಾಗುವುದಿಲ್ಲ ಹಾಗೂ ಪ್ರವೇಶಾತಿಗೆ ಅರ್ಜಿಯನ್ನು ಸಲ್ಲಿಸುವ ಕಡೆಯ ದಿನಾಂಕ ಮುಕ್ತಾಯಗೊಂಡಿರುವ ಕಾರಣದಿಂದ ಇತರ ಶಾಲೆಗಳಲ್ಲಿ ಅವರು ಪ್ರವೇಶಾತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

45. ಹಾಗೆಯೇ ನಾವು, ಒಂಬತ್ತು ಹಾಗೂ ಹತ್ತನೇ ಎದುರುದಾರರು ಪಡೆದುಕೊಂಡ ಅಲ್ಪಸಂಖ್ಯಾತ ಸಾಧನವಾನದ ಪ್ರವಾಣ ಪತ್ರವನ್ನು ಪಡೆದುಕೊಂಡಿರುವುದು ಅಜ್ಞ ಸ್ವೀಕರಿಸಿದ ಉತ್ತರಾನ್ವಯವಾಗಿ ಮಾತ್ರ, ಎಂದರೆ 2015–2016ನೇ ಶೈಕ್ಷಣಿಕ ವರ್ಷದಲ್ಲಿ ಒಂಬತ್ತು ಹಾಗೂ ಹತ್ತನೇ ಎದುರುದಾರರಿಗೆ ಅರ್.ಟಿ.ಇ. ಅಧಿನಿಯಮದ ಮೇರೆಗೆ ಸರ್ಕಾರವು ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ.

46. ಭಾರತ ಸಂವಿಧಾನದ 21-ಎ ಅನುಭ್ರೇದದ ಮೇರೆಗೆ ಖಾತರಿಪಡಿಸಲಾದ ಅವರ ಮೂಲಭೂತ ಶಿಕ್ಷಣ ಹಕ್ಕನ್ನು ಮಾತ್ರ ಶಾಲೆಯಿಂದ ಹೊರಗುಳಿದಿರುವ ಅಜ್ಞ ಸಲ್ಲಿಸಿದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಉಲ್ಲಂಘಿಸಲಾಗಿದೆ, ಆದರೆ ಅವರ ಮಾನವ ಹಕ್ಕುಗಳನ್ನು ಸಹ ಅಲ್ಲ. ಅಲ್ಲದೆ, ಅಜ್ಞ ಸಲ್ಲಿಸಿರುವ ಮಕ್ಕಳ ಪ್ರವೇಶಾತಿಯು ಪ್ರತ್ಯೇತ ಶಾಲೆಗಳ ಆಡಳಿತ ಮಂಡಳಿಗೆ ಯಾವುದೇ ನಷ್ಟವನ್ನು ಉಂಟು ಮಾಡುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರವು, ಅಜ್ಞ ಸಲ್ಲಿಸಿರುವ ಮಕ್ಕಳ ಶುಲ್ಕಗಳನ್ನು ಮರುಪಾರ್ತಿಸಲು ನಾಯಿಸಮ್ಮತವಾಗಿ ಮುಂದೆ ಬರುತ್ತದೆ.

47. ಹೀಗಾಗಿ, ಎದುರುದಾರ ಶಾಲೆಗಳ ಪ್ರತಿರೋಧದಲ್ಲಿ (ಎದುರುದಾರ ಸಂ.ಘನ್ನು ಹೊರತುಪಡಿಸಿ) ಯಾವುದೇ ಗುಣಾವಗುಣವನ್ನು ಗುರುತಿಸದೆ, ಹೆಚ್ಚಿನ ಯಾವುದೇ ಕಾಲಾವಕಾಶದ ನಷ್ಟಮಾಡದೆ ತಮ್ಮ ಸಂಬಂಧಪಟ್ಟ ಶಾಲೆಗಳಿಗೆ ಅರ್.ಟಿ.ಇ. ಅಧಿನಿಯಮದ ಮೇರೆಗೆ ಆಯ್ದುಗೊಂಡ ವಿದ್ಯಾರ್ಥಿಗಳ ಪ್ರವೇಶಾತಿ ಪಡೆದುಕೊಳ್ಳಲು ಎದುರುದಾರರ ಶಾಲೆಗಳಿಗೆ (ಎದುರುದಾರ ಸಂ.ಘನ್ನು ಹೊರತುಪಡಿಸಿ) ನಿರ್ದೇಶಿಸುವ ಮೂಲಕ ಈ ಅಜ್ಞಯನ್ನು ನಾವು ಮರಸ್ಯಾರಿಸಿರುತ್ತೇವೆ.

48. ಈವರೆಗೆ ಶಾಲೆಗಳಿಗೆ ತಮಗೆ ಪ್ರವೇಶಾತಿ ನೀಡಿರುವ ಕಾರಣದಿಂದ ಅಜ್ಞ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಆದ ನಿರ್ದೇಶನಗಳ ನಷ್ಟವನ್ನು ನಾವು ಉಪೇಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು, ಅಜ್ಞ ಸಲ್ಲಿಸಿರುವ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಲು ಸದರಿ ಶಾಲೆಗಳಿಗೆ ನಿರ್ದೇಶಿಸುವುದು ಹಾಗೂ

ನಮ್ಮ ಮುಂದೆ ಅರ್ಜಿ ಸಲ್ಲಿಸದಿರುವ ಸದ್ಯಶಾಗಿ ಇರಿಸಲಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಹಾಗೂ ನ್ಯಾಯಸಮ್ಮತವೇಂದು ನಾವು ಭಾವಿಸುತ್ತೇವೆ. ಆದರೆ ಆರ್.ಟಿ.ಇ. ಅಧಿನಿಯಮದ ಮೇರೆಗೆ ಅಯ್ದು ಮಾಡಲಾಗಿರುವ ಹಾಗೂ ಹಂಚಿಕೆ ಮಾಡಲಾಗಿರುವ ವಿದ್ಯಾರ್ಥಿಗಳಿಗೆ ಹಾಗೆ ನಿದೇರ್ಶಿಸಲಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ಬಿಡದಿರುವುದನ್ನು ನಾವು, ವಿಶೇಷ ತರಗತಿಗಳನ್ನು ನಡೆಸುವ ವೇಚ್ಚ ವನ್ನು ಸಂಬಂಧಪಟ್ಟ ಶಾಲೆಗಳ ಆಡಳಿತ ಮಂಡಳಿಗಳು ಭರಿಸಬೇಕಾಗುತ್ತದೆಂಬುದನ್ನು ನಾವು ಸ್ವಷ್ಟಪಡಿಸುತ್ತೇವೆ.

49. ಸದರಿ ಶಾಲೆಗಳ ಆಡಳಿತ ಮಂಡಳಿಗಳು ವಿಶೇಷ ತರಗತಿಗಳನ್ನು ನಡೆಸುವ ಆರ್ಥಿಕ ಹೊರೆಯನ್ನು ಭರಿಸಬೇಕಾಗಿರುವುದರಿಂದ ಆರ್.ಟಿ.ಇ. ಅಧಿನಿಯಮದ ಉಪಭಂಧಗಳನ್ನು ಅನುಷ್ಠಾನಗೊಳಿಸುವ ಪ್ರಭಾರ ಹೊಂದಿರುವ ಅಧಿಕಾರಿಗಳು ವಿದ್ಯಾರ್ಥಿಗಳ ಕಾನೂನುಬದ್ಧ ಅಯ್ದುಗೆ ಸಂಬಂಧಿಸಿದಂತೆ ಅವರು ಪ್ರತಿಭಟನೆಯನ್ನು ಮಾಡಿದ್ದರೂ ಹಾಗೂ ಅವರು ಅದಕ್ಕೂ ಅತಿಯಾಗಿ ಅನಮ್ಮತಿ ಸೂಚಿಸಿದ್ದರೂ ಸಹ ದಂಡಿಸುವ ಹಾಗೂ ಮಾದರಿಯಾದ ವೇಚ್ಚ ನೀಡುವ ವಾರಂಟ್ ನೀಡಲಾಗಿದೆ.

50. ಎದುರುದಾರ ಸಂ.8 ಅಲ್ವಂಬಾತ ಶಿಕ್ಷಣ ಸಂಸ್ಥೆಯಾಗಿದ್ದು ಅದನ್ನು ಜಾರಿಗೊಳಿಸಲು ದಿನಾಂಕ 3.11.2009ರ (ಅನುಭಂಧ ಆರ್-5) ವಿವರಣ ಪತ್ರವನ್ನು ಹೊರಡಿಸಿರುವುದರಿಂದ ಅಲ್ಲದೆ ಆರ್.ಟಿ.ಇ. ಅಧಿನಿಯಮದ ಮೇರೆಗೆ ಅನುದಾನೇತರ ಸಂಸ್ಥೆಗಳಿಗೆ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಲು ಅಧಿಸೂಚಿಸಲಾದ ಶಾಲೆಗಳ ಪಟ್ಟಿಯಲ್ಲಿ (ಅನುಭಂಧ-ಎ) ಅಂಕಿಅಂಶ ಇಲ್ಲದಿರುವುದರಿಂದ ಎದುರುದಾರ ಸಂ.8ರ ವಿರುದ್ಧ ಸಲ್ಲಿಸಿದ ರಿಟ್ ಅರ್ಜಿಯನ್ನು ವರ್ಜಾಗೊಳಿಸಲಾಗಿದೆ.